



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬೆಲೆಪ ರಾಜ್ಯ ಪತ್ರಿಕೆ

ಭಾಗ- ೬-ಬಿ
Part - VI - B

ಬೆಳಗಾವಿ, ಸೋಮವಾರ, ಸೆಪ್ಟೆಂಬರ್ ೨೫, ೨೦೨೩ (ಆಶ್ವಯುಜ ಮಾಸ ೦೩, ಶಕ ವರ್ಷ ೧೯೪೫)
Belagavi, Monday, September 25, 2023 (Ashwayuja masa 03, Shaka Varsha 1945)

ನಂ. ೭೬
No. 76



ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ ಬಾಗಲಕೋಟೆ ಜಿಲ್ಲೆ

ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು,

ದಿನಾಂಕ: 25-09-2023.

ವಿಷಯ: ಬಾಗಲಕೋಟೆ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಜಮಖಂಡಿ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ ಪರಿಷ್ಕೃತ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ: 1) ಜಮಖಂಡಿ ಉಪಸಮಿತಿ ನಡವಳಿ ಸಂಖ್ಯೆ:ಉನೋ&ಜ/ಸಿವಿಸಿ/2023-24, ದಿನಾಂಕ: 19-09-2023

2) ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ: 25-09-2023.

(೧)

1. ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಎಲ್ಲಾ ಉಪ ನೋಂದಣಿ ಕಛೇರಿಗಳಲ್ಲಿಯೂ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ದಿನಾಂಕ:01-01-2019 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಜಾರಿಗೆ ತರಲಾಗಿತ್ತು.
2. ಪರೀಕ್ಷಿತ ಮಾರ್ಗಸೂಚಿ ದರಪಟ್ಟಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಆಯಾ ಉಪ ನೋಂದಣಿ ಕಛೇರಿಯಲ್ಲಿ/ ಜಿಲ್ಲಾ ನೋಂದಣಿ ಕಛೇರಿಯಲ್ಲಿ ಸೂಕ್ತ ಕ್ರಮ ಕೈಕೊಳ್ಳಲಾಗಿತ್ತು. ಮೌಲ್ಯ ಮಾಪನ ಉಪ ಸಮಿತಿ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಅಕ್ಷೇಪಣೆ/ಸಲಹೆ/ಸೂಚನೆಗಳನ್ನು ಕೂಲಂಕುಷವಾಗಿ ಸಂಬಂಧಿಸಿದ ಉಪ ಸಮಿತಿಗಳಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಿ ಈ ಕ್ರಮ ವಹಿಸಿರುವ ವಿಷಯವನ್ನು ಉಲ್ಲೇಖ-2 ರ ಕೇಂದ್ರ ಮೌಲ್ಯಮಾಪನ ಸಮಿತಿಯಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು ಅಂತಿಮ ಗೊಳಿಸಲಾಯಿತು.
3. ಪ್ರಸ್ತುತ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ ಪ್ರಕಾರ ಕರ್ನಾಟಕ ಸರ್ಕಾರವು ರಚಿಸಿರುವ ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ಇಲಾಖೆಯ ನ್ಯೂನತೆಗಳನ್ನು ಸರಿಪಡಿಸಿ ಪರಿಷ್ಕರಿಸಿದ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿ, ಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು 2023-24ನೇ ಸಾಲಿಗೆ “ದಿನಾಂಕ:01-10-2023 ರಿಂದ” ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

4. ಈ ಕೆಳಕಂಡ ಜಮಖಂಡಿ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ರೆಡಿರೆಕ್ಟರ್‌ಗಳನ್ನು ಕ್ರಮವಾಗಿ ಅನುಬಂಧ -1, ಅನುಬಂಧ -2 ಮತ್ತು ಅನುಬಂಧ - 3 ರಲ್ಲಿ ಪ್ರಕಟಿಸಲಾಗಿದೆ.

1	ಅಧಿಸೂಚನೆ	1-2
2	ಜಮಖಂಡಿ ಉಪ ನೋಂದಣಿ ಕಛೇರಿ	3-64

ಎಸ್. ಜಿ. ನ್ಯಾಮಗೌಡ

ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಮುದ್ರಾಂಕಗಳ ಉಪ ಆಯುಕ್ತರು
ಬಾಗಲಕೋಟೆ ಜಿಲ್ಲೆ ಮತ್ತು ಸದಸ್ಯರು ಕೇಂದ್ರ ಮೌಲ್ಯಮಾಪನ ಸಮಿತಿ

ಅನುಬಂಧ-1

(ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ /ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ ಹೊರತುಪಡಿಸಿ) ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂ ಪರಿವರ್ತನೆಯಾದ *ಅಭಿವೃದ್ಧಿಹೊಂದದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	---	---

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:

ಪಟ್ಟಣ ಪಂಚಾಯಿ/ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

ಆ. ಕೆಳಕಂಡ ಭೂಪರಿವರ್ತನೆಯಾದ ಅಭಿವೃದ್ಧಿ ಹೊಂದಿದ ಸ್ಥಳವನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(vi)	1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1" style="margin-left: auto; margin-right: auto;"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಣಿಜ್ಯೋಪಯೋಗಿ / ವಸತಿಯೇತರ</td> <td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.	
(ii)	ಕೈಗಾರಿಕೋಪಯೋಗಿ	55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಣೋಪಯೋಗಿ	65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ	80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

• ಅಭಿವೃದ್ಧಿ ಹೊಂದದ ಸ್ವತ್ತುಗಳು ಅಂದರೆ: ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.

3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸ್ಸಾ ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಪಟ್ಟ ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.

4. ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ / ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು, ಯಾವ ಪ್ರದೇಶಗಳಲ್ಲಿ ಕೈಗಾರಿಕ ದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆ ವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆ ಜಾಗಕ್ಕೆ ನಿವೇಶನದ ದರ (ಚದರ ಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡ 50 ರಷ್ಟು ದರಗಳನ್ನು ಅಳವಡಿಸಿ, ದರ ನಿಗದಿಪಡಿಸುವುದು.
9. ವಿಲ್ಲಾಜೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡ್ ಎರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಎರಿಯಾ/ ಎಕ್ಸ್‌ಕ್ಯೂಸಿವ್ ಯೂಸೇಜ್ ಎರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡ್ ಎರಿಯಾ ದರಗಳನ್ನು ನಿಗದಿಪಡಿಸುವುದು.
10. ಅನುಬಂಧ-3 ರಲ್ಲಿಯ ಆಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡ್ ಎರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.

(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್ ಬಿಲ್ಡ್ ಎರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ.

ಅನುಬಂಧ- 2 ರಲ್ಲಿಯ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.

11. ಅನುಬಂಧ-2 ರಲ್ಲಿಯ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಬಂಧ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ದರ್ಜೆಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ /ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ದರ್ಜೆಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು)
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.

16. Super built-up area in square meter-1.25 X Carpet Area in square meter.

ಉದಾ:- ಒಂದು ಪ್ಲಾಟ್‌ನಲ್ಲಿ 120 ಚ.ಮೀ.ಕಾರ್ಪೆಟ್ ಎರಿಯಾ

ಸೂಪರ್ ಬಿಲ್ಡ್‌ಅಪ್ ಎರಿಯಾ, ಚದರ ಮೀಟರ್ = 1.25 X 120 = 150 ಚದರ ಮೀಟರ್ ಸೂಪರ್ ಬಿಲ್ಡ್‌ಅಪ್ ಎರಿಯಾ

ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಅಪ್ ಎರಿಯಾ ದರ ರೂ. 25000/- ಪ್ರತಿ ಚ.ಮೀ.

ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37,50,000/-

ಅಥವಾ

ಫ್ಲಾಟ್‌ನ ಒಟ್ಟು ಮೌಲ್ಯ =(1.25 X120)X25000 =37,50,000/-

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ ಮತ್ತು
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

2. ಕೇಂದ್ರ ಮೌಲ್ಯ ಮಾಪನ ಸಮಿತಿ. (ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹೊರತುಪಡಿಸಿ)

ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

ಕ್ರ.ಸಂ.	ಕಟ್ಟಡದ ತರಹ	ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ/ ನಗರ ಸಭೆ/ ಪಟ್ಟಣ ಪುರಸಭೆ/ ಪಟ್ಟಣ ಪಂಚಾಯಿತಿ ಪ್ರದೇಶ ಕಛೇರಿ		ರಾಜ್ಯಾದ್ಯಂತ ಇತರ ಉಳಿದ ಪ್ರದೇಶಗಳಿಗೆ	
		ನೆಲಮಹಡಿ	ಮೇಲ್ಮಹಡಿ	ನೆಲಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298	14600	14000
2	ಆರ್.ಸಿ.ಸಿ ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300	14400	13800
3	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000	11300	10800
4	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಸೆರಾಮಿಕ್/ ಶಾಹಬಾದ ಕಡಪ/ ಬೇತಮ್ ಚೆರ್ಲಿ/ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584	10800	10300
5	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064	4300	3800

6	ಕರಿ ಹೆಂಚು, ಮಣ್ಣಿನ ಮೇಲ್ಮೈ, ಕಡಪ ಸ್ಟ್ಯಾಬ್ ಇಟ್ಟಿಗೆ/ಮಣ್ಣಿನ ಗೋಡೆ, ಕಾಡಿನ ಮರದ ಕಿಟಕಿ ಬಾಗಿಲುಗಳು	6000	5200	3600	
---	---	------	------	------	--

ಷರಾ: 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.

3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

2. ವಾಹನ ನಿಲ್ದಾಣ ದರಗಳು

ಕ್ರ.ಸಂ	ಸ್ಥತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ)	ಮೇಲ್ಕಾವಣಿಯುಳ್ಳ	ಮೇಲ್ಕಾವಣಿ ರಹಿತ
		(Covered Car parking)	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದ ರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದ ಮೇಲ್ಮಟ್ಟು	ರೂ. 3,00,000	ರೂ. 2,50,000

3. ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನೆಲ ಅಂತಸ್ತಿನಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡ್ ಏರಿಯಾದ ಮೌಲ್ಯ+ 3.0.%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡ್ ಏರಿಯಾದ ಮೌಲ್ಯ+ 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡ್ ಏರಿಯಾದ ಮೌಲ್ಯ+ 4.0.%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡ್ ಏರಿಯಾದ ಮೌಲ್ಯ+ 2.0%	11	15ನೇ ಅಂತಸ್ತು ಮತ್ತು ಮೇಲ್ಮಟ್ಟು	ಸೂಪರ್ ಬಿಲ್ಡ್ ಏರಿಯಾದ ಮೌಲ್ಯ+ 5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡ್ ಏರಿಯಾದ ಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ X ರೂ.3000 ಪ್ರತಿ ಚದರ ಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲ ಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಕಟ್ಟು	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಮಾತ್ರ.
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

5. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ *ಹತ್ತು ವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: * ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

List of Special Amenities provided for Apartments / Villas / Villaments / Tenament / Gated Community Houses.

(Select the amenities by underlining the same and put ✓ mark in column no 3).

Group No	Special Amenities / Facilities /Benefits	✓ Mark
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store, Parlour, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carrom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	

Group No	Special Amenities / Facilities /Benefits	✓ Mark
1	2	3
8	Cargo lift, elevator, Mechanical lift for car park, High speed elevator and similar types of amenities.	
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ : ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾ‌ಮೆಂಟ್ಸ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ.

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾಮೆಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್ ಬಿಲ್ಡ್‌ವರ್ ಎರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ

ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್ಡ್‌ವರ್ ಎರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:

1. (i). ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾವಿತ ಯೋಜನೆಯ ಒಟ್ಟು ಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್ ಲೆಕ್ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ / ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)
- (ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i). ಸದರಿ ದರಗಳು ಸಕ್ಷಮ ಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಫ್ಲೆಕ್ಸ್ ವಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರೆ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.
- (ii). "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮ ಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

ಅಪಾರ್ಟ್‌ಮೆಂಟ್ ದರ (ರೆಡಿ ರೆಕ್ನರ್) READY RECKONER FOR APARTMENT RATE

ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡ್ ಎರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)	ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡ್ ಎರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)
--------	---	--	--------	---	--

1	2	3	1	2	3
1	UPTO 1000	19200	201	201000	135200
2	2000	19700	202	202000	135700
3	3000	20300	203	203000	136300
4	4000	20800	204	204000	136900
5	5000	21300	205	205000	137400
6	6000	21800	206	206000	138000
7	7000	22400	207	207000	138600
8	8000	22900	208	208000	139200
9	9000	23400	209	209000	139700
10	10000	23900	210	210000	140300
11	11000	24500	211	211000	140900
12	12000	25000	212	212000	141400
13	13000	25500	213	213000	142000
14	14000	26000	214	214000	142600
15	15000	26600	215	215000	143200
16	16000	27100	216	216000	143700
17	17000	27600	217	217000	144300
18	18000	28100	218	218000	144900
19	19000	28700	219	219000	145400

1	2	3		1	2	3
20	20000	29200		220	220000	146000
21	21000	29700		221	221000	146600
22	22000	30200		222	222000	147200
23	23000	30800		223	223000	147700
24	24000	31300		224	224000	148300
25	25000	31800		225	225000	148900
26	26000	32300		226	226000	149400
27	27000	32900		227	227000	150000
28	28000	33400		228	228000	150600
29	29000	33900		229	229000	151200
30	30000	34500		230	230000	151700
31	31000	35000		231	231000	152300
32	32000	35500		232	232000	152900
33	33000	36000		233	233000	153400
34	34000	36600		234	234000	154000
35	35000	37100		235	235000	154600
36	36000	37600		236	236000	155200
37	37000	38100		237	237000	155700
38	38000	38700		238	238000	156300
39	39000	39200		239	239000	156900
40	40000	39700		240	240000	157400
41	41000	40200		241	241000	158000
42	42000	40800		242	242000	158600
43	43000	41300		243	243000	159200

1	2	3		1	2	3
44	44000	41800		244	244000	159700
45	45000	42300		245	245000	160300
46	46000	42900		246	246000	160900
47	47000	43400		247	247000	161400
48	48000	43900		248	248000	162000
49	49000	44400		249	249000	162600
50	50000	45000		250	250000	163200
51	51000	47500		251	251000	163700
52	52000	48000		252	252000	164300
53	53000	48600		253	253000	164900
54	54000	49100		254	254000	165400
55	55000	49700		255	255000	166000
56	56000	50200		256	256000	166600
57	57000	50800		257	257000	167200
58	58000	51300		258	258000	167700
59	59000	51900		259	259000	168300
60	60000	52400		260	260000	168900
61	61000	53000		261	261000	169400
62	62000	53500		262	262000	170000
63	63000	54000		263	263000	170600
64	64000	54600		264	264000	171200
65	65000	55100		265	265000	171700
66	66000	55700		266	266000	172300
67	67000	56200		267	267000	172900

1	2	3		1	2	3
68	68000	56800		268	268000	173400
69	69000	57300		269	269000	174000
70	70000	57900		270	270000	174600
71	71000	58400		271	271000	175200
72	72000	59000		272	272000	175700
73	73000	59500		273	273000	176300
74	74000	60100		274	274000	176900
75	75000	60600		275	275000	177400
76	76000	61200		276	276000	178000
77	77000	61700		277	277000	178600
78	78000	62300		278	278000	179200
79	79000	62800		279	279000	179700
80	80000	63400		280	280000	180300
81	81000	63900		281	281000	180900
82	82000	64500		282	282000	181400
83	83000	65000		283	283000	182000
84	84000	65600		284	284000	182600
85	85000	66100		285	285000	183200
86	86000	66700		286	286000	183700
87	87000	67200		287	287000	184300
88	88000	67800		288	288000	184900
89	89000	68300		289	289000	185400
90	90000	68900		290	290000	186000
91	91000	69400		291	291000	186600

1	2	3		1	2	3
92	92000	70000		292	292000	187200
93	93000	70500		293	293000	187700
94	94000	71100		294	294000	188300
95	95000	71600		295	295000	188900
96	96000	72200		296	296000	189400
97	97000	72700		297	297000	190000
98	98000	73200		298	298000	190600
99	99000	73800		299	299000	191200
100	100000	74300		300	300000	191700
101	101000	74900			301	301000
102	102000	75400	302		302000	192900
103	103000	76000	303		303000	193400
104	104000	76500	304		304000	194000
105	105000	77100	305		305000	194600
106	106000	77600	306		306000	195200
107	107000	78200	307		307000	195700
108	108000	78700	308		308000	196300
109	109000	79300	309		309000	196900
110	110000	79800	310		310000	197400
111	111000	80400	311		311000	198000
112	112000	80900	312		312000	198600
113	113000	81500	313		313000	199200
114	114000	82000	314		314000	199700
115	115000	82600	315		315000	200300

1	2	3		1	2	3	
116	116000	83100		316	316000	200900	
117	117000	83700		317	317000	201400	
118	118000	84200		318	318000	202000	
119	119000	84800		319	319000	202600	
120	120000	85300		320	320000	203200	
121	121000	85900		321	321000	203700	
122	122000	86400		322	322000	204300	
123	123000	87000		323	323000	204900	
124	124000	87500		324	324000	205400	
125	125000	88100			325	325000	206000
126	126000	88600			326	326000	206600
127	127000	89200			327	327000	207200
128	128000	89700	328		328000	207700	
129	129000	90300	329		329000	208300	
130	130000	90800	330		330000	208900	
131	131000	91400	331		331000	209400	
132	132000	91900	332		332000	210000	
133	133000	92400	333		333000	210600	
134	134000	93000	334		334000	211200	
135	135000	93500	335		335000	211700	
136	136000	94100	336		336000	212300	
137	137000	94600	337		337000	212900	
138	138000	95200	338		338000	213400	
139	139000	95700	339		339000	214000	

1	2	3		1	2	3
140	140000	96300		340	340000	214600
141	141000	96800		341	341000	215200
142	142000	97400		342	342000	215700
143	143000	97900		343	343000	216300
144	144000	98500		344	344000	216900
145	145000	99000		345	345000	217400
146	146000	99600		346	346000	218000
147	147000	100100		347	347000	218600
148	148000	100700		348	348000	219200
149	149000	101200		349	349000	219700
150	150000	101800		350	350000	220300
151	151000	102300		351	351000	220900
152	152000	102900		352	352000	221400
153	153000	103400		353	353000	222000
154	154000	104000		354	354000	222600
155	155000	104500		355	355000	223200
156	156000	105100		356	356000	223700
157	157000	105600		357	357000	224300
158	158000	106200		358	358000	224900
159	159000	106700		359	359000	225400
160	160000	107300		360	360000	226000
161	161000	107800		361	361000	226600
162	162000	108400		362	362000	227200
163	163000	108900		363	363000	227700

1	2	3		1	2	3
164	164000	109500		364	364000	228300
165	165000	110000		365	365000	228900
166	166000	110600		366	366000	229400
167	167000	111100		367	367000	230000
168	168000	111600		368	368000	230600
169	169000	112200		369	369000	231200
170	170000	112700		370	370000	231700
171	171000	113300		371	371000	232300
172	172000	113800		372	372000	232900
173	173000	114400		373	373000	233400
174	174000	114900		374	374000	234000
175	175000	115500		375	375000	234600
176	176000	120900		376	376000	235200
177	177000	121400		377	377000	235700
178	178000	122000		378	378000	236300
179	179000	122600		379	379000	236900
180	180000	123200		380	380000	237400
181	181000	123700		381	381000	238000
182	182000	124300		382	382000	238600
183	183000	124900		383	383000	239200
184	184000	125400		384	384000	239700
185	185000	126000		385	385000	240300
186	186000	126600		386	386000	240900
187	187000	127200		387	387000	241400

೨೩

1	2	3		1	2	3
188	188000	127700		388	388000	242000
189	189000	128300		389	389000	242600
190	190000	128900		390	390000	243200
191	191000	129400		391	391000	243700
192	192000	130000		392	392000	244300
193	193000	130600		393	393000	244900
194	194000	131200		394	394000	245400
195	195000	131700		395	395000	246000
196	196000	132300		396	396000	246600
197	197000	132900		397	397000	247200
198	198000	133400		398	398000	247700
199	199000	134000		399	399000	248300
200	200000	134600		400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ.

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಬಾಗಲಕೋಟೆ ಜಿಲ್ಲೆಯ “ಜಮಖಂಡಿ” ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕೇಂದ್ರ ಮೌಲ್ಯಮಾಪನ ಸಮಿತಿಯಿಂದ
ಅನುಮೋದನೆಗೊಂಡ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಮಾರುಕಟ್ಟೆ ದರಪಟ್ಟಿ 2023-24

ಅನಂ	ಗ್ರಾಮ	ಮರಡಿ/ಮಸಾ ರಿ/ಬಿಳಚ/ಗರಸ / ಕೆಂಪು (ಪ್ರತಿ ಎಕರೆಗೆ)	ಯರಿ/ಕಪ್ಪು (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯತ (ಪ್ರತಿ ಎಕರೆಗೆ)	ಸ್ಥಳೀಯ ಸಂಸ್ಥೆಗಳ ವಸತಿ ನಿವೇಶನ ದರ ರೂ.ಪ್ರತಿ ಚದರ ಮೀಟರ್‌ಗೆ	ಸರ್ಕಾರಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
1	2	3	4	5	6	7	8
1	ಅಡಿಹುಡಿ	120000	180000	330000	450000	1400	2000
2	ಆಲಗೂರ	170000	220000	450000	480000	1000	1500
3	ಆಲಗೂರ ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂಬರಗಳು, 295,296,300,301, 299,302,305,304,306,307,308, 309,310,311,312,17,313,314,16,15,14,315,257,316,317,2 56,255,152,254,253,252,153,154,155,156,157,158,159, 160,163,164,168,162,161,165,168,169,230,229,228,171, 227,176,177,178,179,180,226,225,181,202,204,203	230000	300000	610000	650000		1700
4	ಆಲಬಾಳ	190000	240000	410000	520000	1400	2000
5	ಕಂಕಣವಾಡಿ	190000	240000	380000	550000	1000	1500
6	ಕನ್ನೋಳ್ಳಿ	150000	170000	360000	450000	1400	2000
7	ಕಲಹಳ್ಳಿ	120000	160000	300000	480000	1400	2000
8	ಕಲಬೀಳಗಿ	140000	170000	400000	590000	1400	2000
9	ಕವಟಗಿ	170000	200000	330000	470000	1100	1500
10	ಕಡಕೋಳ	200000	290000	400000	470000	1000	1500
11	ಕಾಜೀಬೀಳಗಿ	170000	220000	360000	410000	1500	2000
12	ಕುರಗೋಡ	160000	220000	330000	400000	1500	2200
13	ಕುಂಬಾರಹಳ್ಳಿ	180000	220000	430000	520000	1000	1500
14	ಕುಂಬಾರಹಳ್ಳಿ (ಸುತ್ತಮುತ್ತಲಿನ ರಿ.ಸ.ನಂ.11,13,1,2)	450000	590000	650000	750000		2500
15	ಕುಂಬಾರಹಳ್ಳಿ (ಜಮಖಂಡಿ ರಸ್ತೆ ಹೊಂದಿ ಇದ್ದ ರಿ.ಸ.ನಂ. 89,88,82,83,80,79,81	480000	610000	675000	800000		2500
16	ಕುಂಬಾರಹಳ್ಳಿ (ದ.ಕ್ಕೆ : ಜಮಖಂಡಿ ನಗರಕ್ಕೆ ಸಮೀಪ ಇದ್ದ ರಿ.ಸ.ನಂ. 113, 112, 111, 110, 109, 108,	480000	610000	675000	800000		2500

ಅನಂ	ಗ್ರಾಮ	ಮರಡಿ/ಮಸಾ ರಿ/ಬಿಳಚ/ಗರಸ / ಕೆಂಪು (ಪ್ರತಿ ಎಕರೆಗೆ)	ಯರಿ/ಕಪ್ಪು (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯತ (ಪ್ರತಿ ಎಕರೆಗೆ)	ಸ್ಥಳೀಯ ಸಂಸ್ಥೆಗಳ ವಸತಿ ನಿವೇಶನ ದರ ರೂ.ಪ್ರತಿ ಚದರ ಮೀಟರ್‌ಗೆ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
	107,37,38,39,40,42,43,44						
17	ಕುಂಬಾರಹಳ್ಳಿ ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂಬರಗಳು,89,88,80,81,79,11,117,4,5,6,7,8,9,10	480000	610000	675000	800000		2500
18	ಕುಂಬಾರಹಳ್ಳಿ ಬಿನ್ನಶೇತ್ರಿ ಜಮೀನದಲ್ಲಿಯ ಪ್ಲಾಟುಗಳು ರಿ.ಸ.ನಂ. 113, 112,						3000
19	ಕುಂಬಾರಹಳ್ಳಿ ಬಿನ್ನಶೇತ್ರಿ ಜಮೀನದಲ್ಲಿಯ ಪ್ಲಾಟುಗಳು ರಿ.ಸ.ನಂ. 111, 110						2900
20	ಕುಂಬಾರಹಳ್ಳಿ ಬಿನ್ನಶೇತ್ರಿ ಜಮೀನದಲ್ಲಿಯ ಪ್ಲಾಟುಗಳು ರಿ.ಸ.ನಂ. 109, 108						2800
21	ಕುಂಬಾರಹಳ್ಳಿ ಬಿನ್ನಶೇತ್ರಿ ಜಮೀನದಲ್ಲಿಯ ಪ್ಲಾಟುಗಳು ರಿ.ಸ.ನಂ. 107, 106						2600
22	ಕುಂಬಾರಹಳ್ಳಿ ರಿ.ಸ.ನಂ. 106/2 ಕುಂಚನೂರ ರೋಡಿಗೆ ಹತ್ತಿರುವ ಪ್ಲಾಟುಗಳು. 1,15,16,43,44,68,71 ರಿಂದ 81						2700
23	ಕುಂಬಾರಹಳ್ಳಿ ರಿ.ಸ.ನಂ. 106/2 ಪ್ಲಾಟು ನಂ.2 ರಿಂದ 14, 17 ರಿಂದ 42, 45ರಿಂದ 67 93ರಿಂದ 137, 69 ರಿಂದ 70, 82 ರಿಂದ 92						2500
24	ಕುಂಬಾರಹಳ್ಳಿ ರಿ.ಸ.ನಂ. 106/2 ಉಳಿದ ಪ್ಲಾಟುಗಳು						2500
25	ಕುಂಬಾರಹಳ್ಳಿ ಬಿನ್ನ ಶೇತ್ರಿ ಸರ್ವೆ ನರಬರಗಳು						2500
26	ಕುಂಚನೂರ	180000	230000	390000	620000	1100	1500
27	ಕೋಣ್ಣೂರ	200000	290000	490000	600000	1700	2500
28	ಕೋಣ್ಣೂರ ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂಬರಗಳು 196,195,199,200,201,1,202,430,428,427,425,240,241 ,238,243,245,246,247,256,255,254,261,262,253	270000	392000	665000	810000		2600
29	ಗಣಿ	170000	200000	370000	695000	1000	1500
30	ಗದ್ಯಾಳ	150000	200000	340000	450000	1500	2000
31	ಗೋಲೆ	140000	180000	330000	420000	1500	2000
32	ಚಿಕ್ಕಪಡಸಲಗಿ	150000	200000	380000	560000	1200	1800

ಅನಂ	ಗ್ರಾಮ	ಮರಡಿ/ಮಸಾ ರಿ/ಬಿಳಚ/ಗರಸ / ಕೆಂಪು (ಪ್ರತಿ ಎಕರೆಗೆ)	ಯರಿ/ಕಪ್ಪು (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯತ (ಪ್ರತಿ ಎಕರೆಗೆ)	ಸ್ಥಳೀಯ ಸಂಸ್ಥೆಗಳ ವಸತಿ ನಿವೇಶನ ದರ ರೂ.ಪ್ರತಿ ಚದರ ಮೀಟರ್‌ಗೆ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
33	ಚಿಕ್ಕಪಡಸಲಗಿ ರಾಜ್ಯ ಹೆದ್ದಾರಿಗೆ ಹೊಂದಿರುವ ರಿ,ಸ,ನಂಬರಗಳು,3,4,2,19,30,20,14,15,16,17,18,21,22,25, 26,29,31,32,33,34,35,36,37,38,39,40,49,50,44,43,41, 42	210000	270000	520000	760000		2000
34	ಚಿಕ್ಕಲಕಿ	190000	300000	450000	540000	1500	2000
35	ಚಿಕ್ಕಲಕಿ ಕ್ರಾಸ್ ಬಿನ್ ಶೆತ್ಡಿ ಸರ್ವೆ ನಂಬರಗಳು						2600
36	ಚಿಕ್ಕಲಕಿ ಕ್ರಾಸ್ ರಾಜ್ಯ ಹೆದ್ದಾರಿಗೆ ಹೊಂದಿರುವ ರಿ,ಸ,ನಂಬರಗಳು, 186,185,188,187,189,206, 205,207,209,15	257000	410000	610000	730000		3000
37	ಚಿನಗುಂಡಿ	140000	180000	330000	400000	1000	1500
38	ಚಿನಗುಂಡಿ ಗ್ರಾಮದಲ್ಲಿಯ ಚಿನಗುಂಡಿ ಪು.ಕೇ						2200
39	ಜನನೂರ	140000	170000	340000	630000	1000	1500
40	ಜನವಾಡ	110000	140000	510000	560000	1000	1500
41	ಜನವಾಡ ಗ್ರಾಮದಲ್ಲಿಯ ಜನವಾಡ ಪು.ಕೇ						2200
42	ಜಂಬಗಿ ಬಿ.ಕೆ	150000	190000	330000	470000	1000	1500
43	ಜಂಬಗಿ ಕೆ.ಡಿ	150000	190000	330000	390000	1000	1500
44	ತುಬಚಿ	130000	170000	220000	250000	1000	1500
45	ತುಂಗಳ	140000	200000	370000	410000	1500	2000
46	ತುಂಗಳ ಗ್ರಾಮದಲ್ಲಿಯ ತುಬಚಿ ಪು.ಕೇ						2200
47	ತುಂಗಳ ಗ್ರಾಮದಲ್ಲಿಯ ಶೂರಪಾಲಿ ಪು.ಕೇ						2200
48	ತೊದಲಬಾಗಿ	150000	190000	380000	570000	1500	2000
49	ತೊದಲಬಾಗಿ ಗ್ರಾಮದಲ್ಲಿಯ ಚಿಕ್ಕಪಡಸಲಗಿ ಪು.ಕೇ						2200
50	ತೊದಲಬಾಗಿ ಗ್ರಾಮದಲ್ಲಿಯ ಕವಟಗಿ ಪು.ಕೇ						2200
51	ತೊದಲಬಾಗಿ ಗ್ರಾಮದಲ್ಲಿಯ ಬಿದರಿ-1,2,3 ಪು.ಕೇ						2200
52	ತೊದಲಬಾಗಿ ಗ್ರಾಮದಲ್ಲಿಯ ಜನವಾಡ ಪು.ಕೇ						2200
53	ತೊದಲಬಾಗಿ ಬಿನ್ ಶೆತ್ಡಿ ಸರ್ವೆ ನಂಬರಗಳು					1700	2200
54	ತೊದಲಬಾಗಿ ರಾಜ್ಯ ಹೆದ್ದಾರಿಗೆ ಹೊಂದಿರುವ	203000	260000	513000	770000		2500

ಅನಂ	ಗ್ರಾಮ	ಮರಡಿ/ಮಸಾ ರಿ/ಬಿಳಚ/ಗರಸ / ಕೆಂಪು (ಪ್ರತಿ ಎಕರೆಗೆ)	ಯರಿ/ಕಪ್ಪು (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯತ (ಪ್ರತಿ ಎಕರೆಗೆ)	ಸ್ಥಳೀಯ ಸಂಸ್ಥೆಗಳ ವಸತಿ ನಿವೇಶನ ದರ ರೂ.ಪ್ರತಿ ಚದರ ಮೀಟರ್‌ಗೆ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
	ರಿ,ಸ,ನಂಬರಗಳು ,394,393,389,387,386,388 385, 384,382,381,380,379,327,328,330,332,333,338, 306,305,304,303						
55	ಟಕ್ಕಳಕಿ	140000	170000	330000	410000	1000	1500
56	ಟಕ್ಕೋಡ	140000	170000	330000	460000	1000	1500
57	ನಾಗನೂರ	140000	170000	350000	440000	1000	1500
58	ಬಿದರಿ	120000	130000	400000	450000	1000	1500
59	ಬುದ್ದಿ	130000	180000	250000	360000	1500	2000
60	ಮರೇಗುದ್ದಿ	166000	290000	490000	800000	1500	2000
61	ಮರೇಗುದ್ದಿ ರಾಜ್ಯ ಹೆದ್ದಾರಿಗೆ ಹೊಂದಿರುವ ಸ.ನಂ.ಗಳು 146, 147,148,149,150,151,152,163,162,242, 173,161,237,158 .157,201,194,200,204, 205,224,225, 226,223,229	225000	395000	670000	1080000		2500
62	ಮುತ್ತೂರ	160000	200000	360000	510000	1000	1500
63	ಮೈಗೂರ	180000	240000	390000	470000	1000	1500
64	ಮದರಖಂಡಿ	310000	370000	620000	880000	1500	2000
65	ಮದರಖಂಡಿ ಬಿನ್ ಶೇತ್ರಿ ರಿಸನಂ ಗಳು						2200
66	ಮದರಖಂಡಿ ರಾಜ್ಯ ಹೆದ್ದಾರಿಗೆ ಹೊಂದಿರುವ ಸ.ನಂ.2,3,4, 5,6,7,8,9,10,11,12,13,14,15,259,260,57,58,59,60 ,61,62,63,192,68,69,70,71,72,73,74,75,76,77,80,81,8 2,83,84,85,86,87,88,89,90,91,92,94,98,100,108,109,11 2,115,117,118,119,120,121,123,124,125,191,190,193,196,1 98,199,200,201,203,257,258,249,248,238,240,246,2 45,244,243,14	419000	500000	837000	1188000		2500
67	ಲಿಂಗನೂರ	220000	320000	520000	630000	1500	2000
68	ಲಿಂಗನೂರ ಗ್ರಾಮದಲ್ಲಿ ಬರುವ ಚಿನಗುಂಡಿ ಪು.ಕೇ						2200
69	ಸಿದ್ದಾಪೂರ,	200000	280000	440000	630000	1700	2000
70	ಸಿದ್ದಾಪೂರ ಬಿನ್ ಶೇತ್ರಿ ರಿಸನಂ ಗಳು						2500

ಅನಂ	ಗ್ರಾಮ	ಮರಡಿ/ಮಸಾ ರಿ/ಬಿಳಚ/ಗರಸ / ಕೆಂಪು (ಪ್ರತಿ ಎಕರೆಗೆ)	ಯರಿ/ಕಪ್ಪು (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯತ (ಪ್ರತಿ ಎಕರೆಗೆ)	ಸ್ಥಳೀಯ ಸಂಸ್ಥೆಗಳ ವಸತಿ ನಿವೇಶನ ದರ ರೂ.ಪ್ರತಿ ಚದರ ಮೀಟರ್‌ಗೆ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
71	ಸಿದ್ದಾಪೂರ ಗ್ರಾಮದಲ್ಲಿ ಬರುವ ಗಲಗಲಿ ಪು.ಕೇ						3000
72	ಸಿದ್ದಾಪೂರ, ರಾಜ್ಯ ಹೆದ್ದಾರಿಗೆ ಹೊಂದಿರುವ ಬರುವಂತ ರಿ.ಸ.ನಂಬರಗಳು 42,48,43,47,44,46,45,118,119,117,120, 23,123,22,21,20,19,24,9,8,7,5,6,3,4,193,194, 195,191,189,188,185,186,187,179,178, 176,175,174,173	270000	378000	610000	880000		2500
73	ಶಿರಗುಪ್ಪಿ	160000	190000	320000	420000	1000	1500
74	ಶೂರಪಾಲಿ	150000	170000	310000	460000	1000	1500
75	ಸನಾಳ	120000	170000	380000	540000	1000	1500
76	ಸಾವಳಗಿ	150000	200000	300000	470000	1500	2500
77	ಸಾವಳಗಿ ಬಿನ್ ಶೇತ್ರಿ ಸರ್ವೆ ನಂಬರಗಳು						2500
78	ಹಂಚಿನಾಳ	220000	310000	490000	660000	2300	2600
79	ಹಂಚಿನಾಳ ಗ್ರಾಮದಲ್ಲಿ ಬರುವ ಮುತ್ತೂರ ಪು.ಕೇ						2500
80	ಹಿರೇಪಡಸಲಗಿ	170000	210000	360000	520000	1000	1500
81	ಹುಣಶೀಕಟ್ಟಿ	190000	230000	330000	400000	1500	2000
82	ಹುನ್ನೂರ	380000	490000	720000	870000	2500	2800
83	ಹುನ್ನೂರ: ಪೂರ್ವ ದಿಕ್ಕಿಗೆ (ಜಮಖಂಡಿ ರಸ್ತೆ ಕಡೆ) ರಿ.ಸ.ನಂ. 4,5,7,38,37,36,31,34,35,30,29,27,25, 26,28,21,22, ದಕ್ಷಿಣ ದಿಕ್ಕಿಗೆ : 42,41,40,39	520000	670000	980000	1180000		3000
84	ಹುನ್ನೂರ: ಪಶ್ಚಿಮ ದಿಕ್ಕಿಗೆ : 43,44,45,46,47,48,45, 46,48,49,50,51,52,53,54,55,56,57,58,60,70,71,72,73, 74,75 ಉತ್ತರ ದಿಕ್ಕಿಗೆ : 49,50,61,62	520000	670000	980000	1180000		3000
85	ಹುನ್ನೂರ: ನಗರಸಭೆ ಹದ್ದಿ						3000
86	ಹುನ್ನೂರ ಬಿನ್ ಶೇತ್ರಿ ಸರ್ವೆ ನಂಬರಗಳು						3000
87	ಕಡಪಟ್ಟಿ	350000	400000	600000	820000	2500	2800
88	ಕಡಪಟ್ಟಿ ಬಿನ್ ಶೇತ್ರಿ ಸರ್ವೆ ನಂಬರಗಳು						3000

ಅನಂ	ಗ್ರಾಮ	ಮರಡಿ/ಮಸಾ ರಿ/ಬಿಳಚ/ಗರಸ / ಕೆಂಪು (ಪ್ರತಿ ಎಕರೆಗೆ)	ಯರಿ/ಕಪ್ಪು (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯತ (ಪ್ರತಿ ಎಕರೆಗೆ)	ಸ್ಥಳೀಯ ಸಂಸ್ಥೆಗಳ ವಸತಿ ನಿವೇಶನ ದರ ರೂ.ಪ್ರತಿ ಚದರ ಮೀಟರ್‌ಗೆ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
89	ಕಡಪಟ್ಟಿಯಿಂದ ಜಮಖಂಡಿ ನಗರಕ್ಕೆ ಹೊಂದಿ ಇದ್ದ ಸರ್ವೆ ನಂಬರುಗಳು 80,81,82,83,84,85,87,	699000	800000	1000000	1092000		3000
90	ರಾಮತೀರ್ಥ	296000	372000	624000	678000	3000	3500
91	ರಾಮತೀರ್ಥ ಬಿನ ಶೇತ್ರಿ ಸರ್ವೆ ನಂಬರುಗಳು						3500
92	ರಾಮತೀರ್ಥದಿಂದ ಜಮಖಂಡಿ ನಗರಕ್ಕೆ ಹೊಂದಿ ಇದ್ದ ರಿ.ಸ.ನಂ. 5,7,9,10,11,12,12,13 (ಇದರಲ್ಲಿ 5 ಮತ್ತು 7 ಎನ್.ಎ ಆಗಿದೆ)	770000	876000	936000	1080000		4500
93	ರಾಮತೀರ್ಥ -ಜಮಖಂಡಿಯ ಸಿಎಂಸಿ ಹದ್ದಿಯಲ್ಲಿ ಬರುವ ಬಿನ್ ಶೇತ್ರಿ ರಿಸನಂ ಗಳು						3500
94	ಹುಲ್ಯಾಳ	200000	390000	650000	860000	2000	2500
95	ಹುಲ್ಯಾಳ ಭಿನ್ನಶೇತ್ರಿ ಪ್ಲಾಟ್‌ಗಳು						3000
96	ಹುಲ್ಯಾಳ ರಾಜ್ಯ ಹೆದ್ದಾರಿಗೆ ಹೊಂದಿರುವ ರಿಸನಂ ಗಳು 60,38,12,13,37,11,14,10,9,8,1,7,6,5,2,50,101,104,106,98 ,97,96,95,94,93	270000	527000	878000	1170000		3000
97	ಹುಲ್ಯಾಳ ಗ್ರಾಮದಲ್ಲಿ ಬರುವ ಇನಾಂಹಂಚಿನಾಳ ಪು.ಕೇ						3000
98	ಜಮಖಂಡಿ 1 ಕಿ.ಮೀ ಆಚೆ ಇರುವ ಸರ್ವೆ ನಂಬರುಗಳು	250000	30000	450000	690000		3000

ಅನಂ	ಗ್ರಾಮ	ಮರಡಿ/ಮಸಾ ರಿ/ಬಿಳಚ/ಗರಸ / ಕೆಂಪು (ಪ್ರತಿ ಎಕರೆಗೆ)	ಯರಿ/ಕಪ್ಪು (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯತ (ಪ್ರತಿ ಎಕರೆಗೆ)	ಸ್ಥಳಿಯ ಸಂಸ್ಥೆಗಳ ವಸತಿ ನಿವೇಶನ ದರ ರೂ.ಪ್ರತಿ ಚದರ ಮೀಟರ್‌ಗೆ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
99	ಜಮಖಂಡಿ : ಜಮಖಂಡಿ ನಗರ ಸುತ್ತಮುತ್ತಲು ಇದ್ದ ರಿ.ಸ.ನಂ.ಗಳು ಪೂ.ಕ್ರೇ:1,2,3,4,5,6,646,643,637,636, 634, 633, 635,638,640,641,642,461,460,817, 639,631, 632,462,467,630,629,463,466, 470,471, 444,628,627,626,625,619, 624,623,620, 622,621,614,615,616, 617,618,465, 1,2, 219,3,4,428,444,460, 461,462,463,466, 467, 470,471,5,6, 613,614,615,616, 617,618, 620,621,622, 624,625,626,627,629,630, 631,632,633,633,634,635,636,637,638,639,640, 641, 642,643,646,870	910000	950000	1000000	1110000		3000
100	ಜಮಖಂಡಿಯಲ್ಲಿ ಬರುವ Yellow Belt- 107,108,109,110,616,623,622,466,465, 467,471, 470,614,615,618,624,626,627,629,630,631,632,633/ 4740,634/4741,635,636,637,638/4745,639,640,641/ 4773,642,643,645/4774. 61,62/1,62/2, 62/3,62/4, 62/5,62/6,62/8,65/2,63,80,82, 83, 84,240, 65/1,68/1,64/4,256,257,251,252,253,248, 238,246,468/5,468/3,468/2,235,236,238, 239, 1,2,3,3/1,4,6,7,8,9,37,39,40,41,42,43,44,45/6,45/5/- 4800, 45/3-4801,45/4,45/2-4302,45/1-4803,6/1- 4783,6/2/1-4784,5/2-4787,5/3-4766,6/2/1, 46,74.	1360000	1420000	1500000	1640000		3000
101	ಜಮಖಂಡಿಯಲ್ಲಿ ಬರುವ Purpal Belt- 625,458,468/8, 468/7,468/6, 12	1360000	1420000	1500000	1640000		3000
102	ಜಮಖಂಡಿಯಲ್ಲಿ ಬರುವ Broun Belt- 111, 617 , 250,467,463,471 ,385.45,71	1360000	1420000	1500000	1640000		3000

ಅನಂ	ಗ್ರಾಮ	ಮರಡಿ/ಮಸಾ ರಿ/ಬಿಳಚ/ಗರಸ / ಕೆಂಪು (ಪ್ರತಿ ಎಕರೆಗೆ)	ಯರಿ/ಕಪ್ಪು (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯತ (ಪ್ರತಿ ಎಕರೆಗೆ)	ಸ್ಥಳಿಯ ಸಂಸ್ಥೆಗಳ ವಸತಿ ನಿವೇಶನ ದರ ರೂ.ಪ್ರತಿ ಚದರ ಮೀಟರ್‌ಗೆ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
103	ಜಮಖಂಡಿಯಲ್ಲಿ ಬರುವ Green Belt- 620,621,618, 241,242,243,244,264,3/2A-4792,4/2 -4780 ,4/1- 4761,2BG, 74.	1360000	1420000	1500000	1640000		3000
104	ಜಮಖಂಡಿಯಲ್ಲಿ ಬರುವ .BlueBelt- 65/5, 3/3 47,93 ,70,73.	1360000	1420000	1500000	1640000		3000
105	ಜಮಖಂಡಿಯಲ್ಲಿ ಬರುವ Orange Belt- 4/3,47,88	1360000	1420000	1500000	1640000		3000
106	ಜಮಖಂಡಿಯಲ್ಲಿ ಬರುವ Water Shett 465,474	1360000	1420000	1500000	1640000		3000
107	ಜಮಖಂಡಿಯಲ್ಲಿ ಬರುವ Potential Area - 48,49,50,51,52,54,55,56,57,58,59,60	1360000	1420000	1500000	1640000		3000
108	ಜಮಖಂಡಿ ನಗರದ ಉ.ಕ್ಕೆ 61,62,63,64,65,66,67,68,76,77,78,79,257,258,259,2 59/2ಬಿ260,261,254,253,252,251,250,256,461,460,45 9,458,468,469,451,455,454,452,453,456,457,244,26 5,247,249,263,262,264,248,246238,241,239,240,2 42,243,244	1044000	1092000	1155000	1263000		3000
109	ಜಮಖಂಡಿ ನಗರದ ದ.ಕ್ಕೆ 39,40,38,43,44,42,37	1044000	1092000	1155000	1263000		3000
110	ಜಮಖಂಡಿ ನಗರದ ಪ.ಕ್ಕೆ: 45,46,54,55,56,57,58,60,53,52,51,50,48,49,70,71,72, 73,74,75	1044000	1092000	1155000	1263000		3000
111	ಜಮಖಂಡಿಯ ಆಲಗೂರ ಪುನರ್ವಸತಿ ಕೇಂದ್ರದ ಆಸುಪಾಸದ ಸರ್ವೆನಂ. 634,633,628,619,614,613,608,461,462,464, 466,470,471,472,461,462,463,464,465,466,470,608,613,614,61 9,608,613,614,619,628,633,634,	910000	950000	1000000	1110000		3000

ಅನಂ	ಗ್ರಾಮ	ಮರಡಿ/ಮಸಾ ರಿ/ಬಿಳಚ/ಗರಸ / ಕೆಂಪು (ಪ್ರತಿ ಎಕರೆಗೆ)	ಯರಿ/ಕಪ್ಪು (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯತ (ಪ್ರತಿ ಎಕರೆಗೆ)	ಸ್ಥಳಿಯ ಸಂಸ್ಥೆಗಳ ವಸತಿ ನಿವೇಶನ ದರ ರೂ.ಪ್ರತಿ ಚದರ ಮೀಟರ್‌ಗೆ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
112	ಜಮಖಂಡಿಯ ಕಡಕೋಳ ಪುನರವಸತಿ ಕೇಂದ್ರದ ಅಸುಪಾಸು.ರಿ.ಸ.ನಂ. 254, 255,252,251,250,249,248, 238, 237,232,231,230,228,227,282,271,270,267,265, 224,264,263,261,259, 246,256. 633/1,633/2,224, 227,228,230,231,232,237,238,246,248,249,250,251,252,254,2 55,256,259,261,263,264,265,267,270,271,282,	910000	950000	1000000	1110000		3000
113	ಜಮಖಂಡಿ ರಾಜ್ಯ ಹೆದಾರಿಗೆ ಬರುವಂತಹ ರಿ,ಸ,ನಂಬರಗಳು .29,28,26,27,36,3,2,1,646, 643,436,437,634,461,633,632,462,464,628,619,463,470,471,47 2,473,474,475, 476,479,480,614,615,616,617,613,612, 608,607,606,481,482,483,484,485,486, 489,490,491,492,493,495,494,496,603, 596,595,594,593,592,591,559,558	340000	410000	610000	940000		3000

ಅನಂ	ಪ್ರದೇಶದ ಹೆಸರು/ಸಿಟಿಎಸ್ ನಂ/ರಿಸನಂ	ಸ್ಥಳೀಯ ಸಂಸ್ಥೆಗಳ ವಸತಿ ನಿವೇಶನ ದರ ರೂ.ಪ್ರತಿ ಚದರ ಮೀಟರ್‌ಗೆ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
1	2	3	4
1	ವಿಜಾಪೂರ ರೋಡದಿಂದ ಮುರಗೋಡ ಪಂಪದಿಂದ ಯಲ್ಲಮ್ಮದೇವರ ಗುಡಿಯವರೆಗೆ:	7200	
2	ಹರಿಜನ ಕೇರಿ :	3500	
3	ಗೊಲ್ಲರ ಒಣೆ ಮತ್ತು ಕೊಳಚೆ ಪ್ರದೇಶ : PID NO 4I-3-344.	3500	
4	ಜಂಬಗಿ ರೋಡ ಹಿಂದುಳಿದ ಜನಾಂಗದವರು ಇರುವ ಪ್ರದೇಶ : BLOCK NO (12). PID NO : (12-5-58,56,54,52,50,42,38,38A,42A,34C,43B,32,28,26,22,20,16,14,12,10,8,	4000	
5	ಜಂಬಗಿ ರಸ್ತೆ ಕೈಗಾರಿಕೆ ಪ್ರದೇಶ :	7100	
6	ಬಾರಪೇಟ ಗಲ್ಲಿ - BLOCK NO (11). PID NO : (11-12-12,12B,12A,23,16,,/11-101-2,148,146,144,142, 188,136, 132, 130,2, 128,126,124,122,120,118,116,114,102,110,108,106,104,102,100,98,96,94,30,/11-509-195,197,199,199A,199B, 201,203,205,207,209,209A,205A,165,210,208,204,202,200, 198, 196,/11-111-1,3,5,/11-503-169,173,177,180,178, 176,174,172,170,168,166,164,/11-508-199,141, 143,/11-505-181,183,185,187,189,192,192A,188,186,123,125, 127,109,223,133,135,137,138, 136, 134,132,128,126,126B,126A,132A,132B,134A,136A,140,/11-110-10B,6A,10P,12, 10,6,38, 44K,42A, 38A,36A,34A,34B,34C,30A,34,38,40,44,36,/11-5-77,67,71,73,15,65,59,61,63,61A,63A,63B,/11-501-1,3,5,9,11,13,15,17,19,23,25,25A,29,33,37,44,42,40,38,36,34,32,30,28,26,24,2220,18,16, 14,12,10,15,21,/11-502-45,47,49,51,53,55,59,61,63,65,76,69,71,73,74,77,75,72,70,68,60,64, 62,60,58, 56,54,52,50,/ 11-504-105,79,83, 85,87,89,89A,91A,91,93,99,101,106,104,102,100,98, 96,94,92,90,88,82,80,/ 11-105-31,33,35,37,39,41,47,49,/11-507-122,120,116,112,112A,110, 108,109, 111,113,115,119, 11-506-151, 155,153,507,159,161,150,148, BLOCK NO (27) PID NO : 27-111-02.6.8.10. / 27-502-138.136.134.132.130.128.126.124.123.127.131. 133.135.137.139.141. .143. 147.149.153. 155.157.159.163.142.141.144.146.148.150.154.156.158.152.164. / 27-503-2.4.6.8.10.12.14.16.16A.18.20. 22.24.26. 28.30.28A.28B.26B.26A.24A.24B.18A.3A.3.9. / 27-12-2A.4A.9A.11.11A.11B.11C.11E.13C.13D.13B.13A.13.15.15A. / 27-110-5.9.11A.13A.17B.17C.39A. 37A.35A.33A.31A.29A.27A.25B.25C.11.7.3.1.13.15.17A.21A.21B.25A.27.29.31.33. 35.37.39.25.23.21.19.17. / 27-501-106.104.102.100.98.96.94.92.120.118.116.114.112.110.108.107.109.111.113. 115.117.119.105.103.101.99.97.95.93.91. / 27-5-83.83B.83C.81.87.85.83.81.81A.79.101. 103. 107.109.111.113.115. 117.119.121.123.125.127.129.131.133.133A.143.145.147.149.151.153.155.157.161. / 27-01-170.260A.260.256.254. 252.250.248.242.230.228.172. / 27-504-52.50.48.46. 44.44A.40.40A.38.38A.36A.36.34.35.35A.37.39.62A. 62.41A.41.45.51.53. / 27-505-60.64.84. 82.80.78.76.74.72.70.68.66.61.61A.63A.63.65.65A.67.67A.71.75.79.81.83. / 27-13-252. / 27-506-178.176.174.172.	6200	
7	ಬಾಲಾಜಿ ಮಂದಿರ ಮುಂದೆ ಜೋಳ ಪೇಟೆ (PID NO.1-2-43, 1-2-45,1-2-47,1-2-49,1-2-53,1-2-55,1-2-57,1-2-59,1-2-57A,1-2-61,1-101-01,1-101-11.1-101-15.2-102-32,6.2.2A.2B.2C.2-2-81C.88B.88A.88.86.84.82.78.74.72.58.56.54.52.50. 50A.82A.84A.2-2-48A.48.46.44.42.40.34.2-506-1.	12600	

8	<p>ಬಾಲಾಜಿ ಗುಡಿಯಿಂದ ಬಸವೇಶ್ವರ ಚೌಕದವರೆಗೆ ಎಡಭಾಗ</p> <p>1800,1883,1882,1881,1880,1879,1874,1873,1871,1870,1869,1868,1867,1866,1865,1863,1862,1859,1858, 1857, 1854,1853,1851, 1850,1849,1847,1846,1845,1842,1841,1837,1836,1835,1834,1833 ಬಲಭಾಗ</p> <p>1316,1317,1318,1319,1321,1322,1327,1328,1329,1331,1332,1333,1537,1536,1538,1539,1540,1541, 1542,1543,1544,1545,1546,1547,1548,1549,1550,1551,1552,1553,1554,1593,1594,1595,1596,1597,1598,1599, 1600. (PID NO.2-501-22,24,26,28,30,2-507-46,48,50,56,2-501-86,88,90,92,94,96,98,100,112,104,106,108,110,112,114,116, 124,126,126A,126B,126C,128,130,132,134,136,138,2-24-43,2-24-37,27A,29C,57,2-501-137,135,131,129,127,125,123, 121,119,117,115A,113,111,109,107,105,103,101,99,97,95,93,91,89,85,59,58,2-502-151,2-503-192,2-507-57,2-24-9C,</p>	26000	
9	<p>ಬಾಲಾಜಿ ಗುಡಿಯಿಂದ ಅಂಬೇಡಕರ ಚೌಕದವರೆಗೆ ಎಡಭಾಗ PID NO 1-2-</p> <p>43.45.61.47.55.57A.89A.119.86.84A.82A.54.56.52.50.82. CTS NO 1310,1309,1307,1306,1304,1303,1302,1301,1300, 1299,1247,1246,1245,647,648,659,660,4262,661,662,663,665,4452,4448ಬಿ,4449f,4451,692,4450f,4456ಬಿ,4455f,4454f,444 6f,4445f 742,4444f,4443f,4250,4249, ಬಲಭಾಗ 615,614,4429r,419ಎಚ್,4430r,4472,620,632,633,4701,572,635, 637,638,646,644,643,462, 641,640,639.</p>	26000	
10	<p>ಅಂಬೇಡಕರ ಗಲ್ಲಿ - BLOCK NO (12) PID NO : 12-2-7A,125,127,129,131.133.133A,141,143,149, 151,153,159,/12-5-6,14A,/12-506-22/</p>	7700	
11	<p>ಶಿವಾಜಿ ಗಲ್ಲಿ : 1-101-17.1-101-25.1-1-80.1-101-81.1-101-81A.1-101-77A.1-101-73C.1-101-73B.1-101-73A.1-101-73.1-101-71F.1-101-71E.1-101-71C.1-101-71D.1-101-71A.1-101-71.1-101-67.1-101-67A.1-101-67B.1-101-67C.1-101-65D.1-101-65B.1-101-65A.1-101-65.1-101-63.1-101-61.1-101-59B.1-101-59A.1-101-59.1-101-57.1-503-93,91,89,87,85,83,1-505-79,71,1-501-38,40,42,44,46,48,50,52,52A,54A,54B,54,58,60,62,64,66,70,96,98,100,1-101-123,1-1-122,124,126,128, 128A,128B,132,132A,134,138,</p>	7200	
12	<p>ಮೋತಿಬಾ ಗಲ್ಲಿ ಹಾಗೂ ಸುತ್ತಲಿನ ಪ್ರದೇಶ : (PID NO.6-2-90,6-102-01,03,05,7,9,11,13,15,17,19, 21,23,25,27,29,31,6-504-180,6-520-178,176,174,172,164,162,152,6-2-92,96,6-517-108,110,6-520-155,157,159,161,163,165,167,169,171,6-517-134,136,6-523-173,6-517-140,142,146,138,6-517-132,130,128,126,124,120,118,114,112,106,104,6-2-100,5-517-107,109,111,113,115,117,119,121,123,125,6-501-44,42,40,38,36,34,32,30,28,26,24,22,20,18,16,6-2-132,130,126,122, 122A,120,118,116,6-515-2,2A,6-2-114,112,110,108,106,6-517-05,07,06,6-2-104,102,6-501-39,43A,6-517-129,127,6-501-43,39,37,35,33,31,29,27,25,21A,25A,29A,21,19B,19,19A,19,15,13,6-2-134,136,138,142,6-502-54,58,60,62,66,68,136,72,6-502-74,76,6-517-135,6-102-37,35,33,6-504-179,179A,179BC,6-505-184ABC,186,6-504-177,6-517-143,145,141,6-502-73,71,69,67,65,63,61,59A,6-503-96,6-502-57,55,53,51,49,6-503-86,84,6-2-148,152,154,6-503-88,6-2-156,158,160,162, 164,6-103-57,55,53,51,49,47,45,43,41,39,37,35,33,31,29,27,25,26,23,21,19,17,15,13,11A,6-507-360,358,6-103-9,7,5,6-522-330,332,6-502-334,336,6-507-355,357,359,381,362,6-522-338A,340AB,342</p>	6600	
13	<p>ಖಾಟಕ ಗಲ್ಲಿ : (PID NO.1-101-7.1-101-7A.1-101-7B.1-101-1A.1-2-61A.1-2-57B.1-2-55A.1-2-57C.1-2-55B.1-2-53C.1-2-53D.1-2-53B.1-2-49B.1-2-49A.1-2-53A.1-2-53E.1-2-43D.1-1-24B.1-2-43C.1-1-32A.1-1-30B.1-1-32C.1-1-32E.1-1-32F.1-101-7C.1-101-7D.1-101-5E.1-101-9F.1-101-9E.1-101-9D.1-101-9C.1-101-9A.1-101-9.1-101-13.1-101-11A.1-101-11B.1-101-11C.1-101-11D.1-101-11E.1-101-11F.1-101-11G.1-101-11H.1-1-44A.1-1-48A.1-1-50A.1-504-8C.1-504-6A.1-504-4.1-504-2.1-1-56.1-504-12C.1-504-12D.1-504-12F.1-504-12E.1-504-10C.1-504-10B.1-504-10A.1-504-8B.1-504-8A.1-504-8.1-504-10.1-101-29.1-504-22.1-504-20.1-504-18-1-504-16.1-504-14.1-101-25A.1-101-23A.1-101-23B.1-101-21A.1-101-19A.1-101-17B.1-101-17A.1-101-19A.1-101-23.1-101-21.1-1-58.1-1-60.1-1-64.1-1-66.1-1-68.1-1-70A.1-1-70.1-1-72.1-1-74.1-1-76.1-1-78.1-1-94.1-1-98.1-1-100.1-1-102.1-1-106.1-1-108.</p>	5600	
14	<p>ಖಾಟಕ ಗಲ್ಲಿ : 1-1-112.1-1-14.1-501-69.1-501-69A.1-1-116.1-501.67.1-501-65.1-501-63.1-501-59.1-501.59A.1-501.57B.1-501.57A.1-501-57.1-501.57.1-501-53.1-1.90.1-501.49.1-501-45.1-501.43.1-1-80A.1-1-78A.1-1-76A.1-7-74A.1-501-37.1-</p>	5600	

	501.39.1-1-72A.1-501-35.1-501.33.1-501.33A.1-501.33B.1-501-29.1-501-29A.1-501-29B.1-501-23.1-504-222.1-504-3.1-504-1.1-501-24.1-501-26.1-501.28.1-501-30.1-501-32.1-501-34.1-505-72.1-505-74.1-505-76.1-505-78.1-505-80.1-505-82.1-101-43.1-101-41.1-101-7.1-101-33.1-504-21.1-504-21A.1-101-37A.1-101-37B.1-101-37C.1-101-39A.1-101-32A.1-101-30A.1-501-28A.1-504-17.1-101-83.		
15	ಡೋರ ಗಲ್ಲಿ ಮತ್ತು ಭಜಂತ್ರಿ ಗಲ್ಲಿ : (PID NO 1-1-82.1-1-84.1-1-86.1-1-92.1-1-96.10-23-43,10-108-96,94,82,80,78,75,74,72,70,77, 10-22-27,29,30,31,33,35,37,39,41A,41	5400	
16	ಸಿ.ಟಿ.ಎಸ್ ನಂ 5384,5385 ಮತ್ತು ರಿಸನಂ. 477/ಅ, ರಿಸನಂ. 470/ಅ, ಎಪಿಜಿ ಅಬ್ಡುಲ್ ಕಲಾಂ ನಗರ - ಜಂಬಗಿ ರಸ್ತೆ ಸುತ್ತಮುತ್ತಲಿನ ಪ್ಲಾಟ್‌ಗಳು	5000	
17	ಸಮಗಾರ ಗಲ್ಲಿ ಹಾಗೂ ಬಂಡಿವಡ್ಡರ ಗಲ್ಲಿ ಸುತ್ತಮುತ್ತಲಿನ ಪ್ರದೇಶ : BLOCK NO (12). PID NO :12-5-38B,32A,34,28A,16A, / 12-506-1,3,5,7,11,17,12A,21,21A,12A,14,12,10,8,4,18,/12-501-25,27,29A,29,31,33,35,37,39,43,45,47,49,28,30,32,34,36,38,40, 42,44,46,48,50,52,54,/12-112-6,4,16,14,4A,2,/12-502-61,6563,59;57,60,/12-2-135,137.139,139,137A,145,147,60.68,	5400	
18	ಸಾಂಗಲೇಕರ ಗಲ್ಲಿ :	6500	
19	ಪೆಂಡಾರಿ ಗಲ್ಲಿ : - (PID NO 10-108-68,66,64,64A,66A,68A,10-108-74C,74B,74A,76A,76B,66B,64B,62B,10-502-115A,115,119,119A,121,123,109,111,111A,107A,99C,97E,97D,97B, 95B,99B, 95A,95C,97A,97C,99A,97B,103,103A,103B,105A,105,107,93C,93B,93D,10-108-4BE,54B,56C,58A,60B,56B,56A,54C,48F, 48G,54E,54C,56D,60A,58,56,54B,54A,54,60,62,62A,48,46A,48B,48D,48C,44D,44C,44A,44,36,36O,36E,36F,36I,36K,36G,274 ,271,10-502-27F,27G,21N,21L,21M,21H,21I,21J,21K,10-108-36B,36A,40,36,34,30,26,24,22,30B,30A,30C,26A, BaralmamGalli -10-108-24A,22A,18,16,14,12,134,6,58,56,56A,56B,56C,24B,24C,26B,26C,30,54F,54E,54,54C,54B,54A, 54,50,44,40,38,10-10-44A,44B,44C,30E,30F,30G,30H,10-501-81B,79B,79C,10-502-120,126,269,124, 122,118,116,114,112,110,110A,106C,106D	6000	
20	ಬುರುಡ ಗಲ್ಲಿ ಮುಧೋಳ ಗಲ್ಲಿ ಸಂದ್ರಿ : (PID NO.1-2-29A,1-2-27A, 1-1-14A,1-1-14,1-1-10,1-1-6,1-1-6A,1-2-43A,1-1-24,1-1-24A,1-1-28A,1-2-28B,1-1-28C,1-1-30A,1-1-30C,1-1-32B,1-1-38C.1-1-38D.1-101-3F.1-101-9B.1-1-54.1-1-52.1-1-50.1-1-48.1-1-46.1-1-44.1-1-40G.1-1-40D.1-1-40E.1-1-40E.1-1-40A.1-1-42.1-1-40.1-1-40B.1-1-40C.1-1-38B.1-1-38A.1-1-38.1-1-36.1-1-32.1-1-30.1-1-28.1-504.12.1-504.12A.1-504-12B.1-1-120.	7500	
21	ಸರಕಾರಿ ದವಾಖಾನೆ ಹಾಗೂ ಸುತ್ತಲಿನ ಹಿಂದಿನ ಪ್ರದೇಶ : (PID NO.2-507-55,51,49,47,45,43,41,39,37,35,33, 2-3-17,7, 2-507-40,42.2-507-80,78,2-24-129,2-103-62,60,58,54,52,50,48,44,40,34,22,10,38,6-103-61,59,6-508-364,6-522-344,6-508-363,6-502-348DA,6-522-350A,346,348,350,352,6-103-03,01,6-518-306,308,310,312,313,307,303,301,322,320A, 290,292,294,296,	5400	
22	ಉಮಾ ರಾಮೇಶ್ವರ ರೋಡದಿಂದ ಅಶೋಕ ಸ್ಥಂಬದವರೆಗೆ : (PID NO.2-2-2,4,8,10,10A,14,18,20,24,26,28,2-507-71,75,77,2-506-14,12,8,6,9,11,13A,13,16,2-507-79.81.2-506-16A.16B,2-507-81C.81B.81A.2-24-127.2-507-82,2-506-7.5.3A.3-4-85.	38000	
23	ಉಮಾ ರಾಮೇಶ್ವರ ರೋಡದಿಂದ ಅಶೋಕ ಸ್ಥಂಬದವರೆಗೆ : ಬಲಭಾಗ: 1350,1357,1538,1359,1614,1514,1511,1510,1509,1508,1507,1506,1483,1482,1481, 1480,1478,1477, 1476,1475,1474, 1473,1472,1471,1470,1469,1627,1626, 1625,1624,1623,1622,1621,1620,1636,1637,1638 PID NO 3-3-4.16.18.	44600	
24	ಉಮಾ ರಾಮೇಶ್ವರ ದೇವಸ್ಥಾನದಿಂದ ಅಶೋಕ ಸ್ಥಂಬದವರೆಗೆ: 1878/©,1877,1876,1875,1874,1323,1324,1325,1338,1339,1340,1341,1342,4456©,1350,1351, 1352,1353,1363,1364/J,1366,1373,1374,1375,1376,1377,1394,1395,1396,1398,1399,1400, 1401,3993,	44600	

	3992,3989,3988,3987 ಬಲಭಾಗ:1879,1321/2,1321/1,1320/1+2+3,1315,1314,1313,1312,1311,1284/J,1283,1282,1281,1280,1160,1161/©,1159/J, 1157/©,1102,1103,1100,1099,1097,1093/1,1092,1088,3994,3995, 3999,4000,3998. (PID NO.1-2-1, 1-2-3, 1-2-5,1-2-7,1-2- 9,1-2-11,1-2-13,1-2-15,1-2-17,1-2-21,1-2-19,1-2-23,1-2-25,1-2-27,1-2-29,1-2-31,1-2-33,1-2-33,1-2-37,1-2-41,1-2-9A.3-3- 2.3-4-1.3-4-3.6.7.9.11.11A.3A.13A.15.17.19A.19.21.23.25.3-501-5.11.3-23-38.3-501.14.12.10.8.8.4.2.3-4- 27.29.31.35.37.39.39A.41A.41.43.45.51.53.55.		
25	ಕಛೇರಿ ರೋಡದಿಂದ ಸುವರ್ಣ ಚಿತ್ರ ಮಂದಿರ : (PID NO.2-507-44, 52,54, 2-504-212,214,216,218,220, 2-503-201, 199,197,195,193,191,189,187,185,183,181,2-507-72,66, 2-501-29,2-507-59,65,67,61,63,2-506-4,2,2-507- 65,67,69,73,77,3-23-31.33.35.37.39.41.43.45.47.49.51.51A.45A.3-18-18C.18B.3-23-53.55.42C..3-23- 57C.57B.57A.59.61.65F.65E.65D.65C.65B.65A.63.65.67A.67.69.71.3-503-33.3-23- 64.62.60.60A.60B.58C.54B.54A.56A.56B.58B.58A.58.56.54.52.52A.3-501-12A.10A.BA.3-23- 46.42.36.34.32.30.26.24.20.22.18.3-3-16.3-502-17.19.23.25.3-23-66.3-23-225.3-23-68.3-502- 28.26.24.24A.24B.24C.24D.24E.8-23-29.27.25.23.21.19.8-501-2.8-104-1.8-501-1.8-23-15.13.11.9.7.5.3.1.BLOCK NO (44) PID NO :44-04-187.189.191.193.195.197.199.201.203.205.	38000	
26	ತಹಶೀಲ್ದಾರ ಆಫೀಸ ಕಂಪೌಂಡದಿಂದ ಚಿತ್ರ ಮಂದಿರ ರಸ್ತೆಯ ಎಡಭಾಗ : 1814,1815,1817,1864,1868,1536,1535,1534,1533,1532,1514,1513,1512,1504,1503,1502,15011500,1499,1498, 1494,1493,1492,1491,1490,1489,1447,1446,1445,1444,1443,1442,1441,1497,1496, 1427,1426, mAQAd 1414 PID NO 8-23-1.3.5.7.9.11.13.15.17.19.21.23.25.27.29.23.37.43.63.67A.2-507-61.	44600	
27	ಬಲಭಾಗ 1889 ಉಮಾರಾಮೇಶ್ವರ ದೇವಸ್ಥಾನದ ಆಸ್ತಿ : 1878/1,1877,1876,1869,1333,1336,1335,1343,1344,1345,1447,1359,1360,1358,1361,1368, 1369,1370,1371,1384,1385,1386,1387,1388,1389,4194,1409,1410,1413,3938,	44600	
28	ಘಡಕೆ ಗಲ್ಲಿ ಹಾಗೂ ರಜಪೂತ ಗಲ್ಲಿ : (PID NO.2-507-60,64,2-502-144,148,152,156,158, 160,162,164,166,168,170,172,174,176,178,2-24-59,2-502-177,173,171,169, 165,163,163/A,2-503-206,2-24-71,2-504- 212A,2-504-210,2-502-141,143,145,153,155,157,159,159A, 2-503-204,203,	28100	
29	ಸರಾಫ ಬಜಾರ ಗಲ್ಲಿ : ಅರ್ಬನ್ ಬ್ಯಾಂಕದಿಂದ ಹಣಮಂತ ದೇವರ ಗುಡಿಯವರೆಗೆ (ಸರಾಫ ಬಜಾರ) ಎಡಭಾಗ : 1349,1347,1516,1517,1518,1519,1520,1521,1522,1523,1348,1524,1525,1526,1527,1528,1529,1530,1563,1567, 1575, 1576,1577,1578,1579,1580,1581,1614,1616,1617,1618,1619. (PID NO.3-3-14.12.10.8.6.2-3- 21.23.25.33.41.47.53.57.59.63.73.1.15B.9A.3B.3C.	36300	
30	ಮಾಳಿ ಗಲ್ಲಿ ಪಾಗಾ ಗಲ್ಲಿ : (PID NO.3-18-90,88,84,80,76,70,66,62,62A.62B.3-503- 85.51B.51A.47.47.41A.3-18-46.42.36.32.32C.24.18A.18.12.8.6.3-104-26.24.3-503-35A.3-503.35.39.41.45.51.57.3- 18.88A.84A.BOA.76A.70A.3-503-60.58A.3-23-109B.3-503-62.54.52.50.48.52A.3-23-109A.107A.103A.3-503- 46A.46.44.42.40.38.3BA.42A.83A.79A.36A.3-23-75A.3-503-36.34.3-23-73.3-23- 75.77.79.81.83.85.95.101.103.107.109.113.115.3-18-92.3-104-22A.20B.20A.22.20.18.16.14.12.10.8.6.2.3-23-55A.55B.3- 18-32E.32D.42A.42B.92A.90.98.96.90A.90B.90C.90D.90E.92F.92E.106.116.100.8-18- 51,53,55,57,59,59A,59B,59C,61,63,65,65A,65B,67D,67A,67,69,71,73,75,77,79,81,83,85,87,89,47A, 8-504-54,8-104- 27,25,23,19,17,13,8-504-52,8-18- 1,3,5,7,7A,7B,11A,9,11,13,15,102,19,21,21A,25,25A,23,27.29.31.33.35.37.39.41.43.45.45A.100.98.47.19.8-501-4.8-503-	42900	
31	ಮಾಳಿ ಗಲ್ಲಿ ಪಾಗಾ ಗಲ್ಲಿ : (PID NO.3-18-90,88,84,80,76,70,66,62,62A.62B.3-503- 85.51B.51A.47.47.41A.3-18-46.42.36.32.32C.24.18A.18.12.8.6.3-104-26.24.3-503-35A.3-503.35.39.41.45.51.57.3- 18.88A.84A.BOA.76A.70A.3-503-60.58A.3-23-109B.3-503-62.54.52.50.48.52A.3-23-109A.107A.103A.3-503- 46A.46.44.42.40.38.3BA.42A.83A.79A.36A.3-23-75A.3-503-36.34.3-23-73.3-23- 75.77.79.81.83.85.95.101.103.107.109.113.115.3-18-92.3-104-22A.20B.20A.22.20.18.16.14.12.10.8.6.2.3-23-55A.55B.3- 18-32E.32D.42A.42B.92A.90.98.96.90A.90B.90C.90D.90E.92F.92E.106.116.100.8-18- 51,53,55,57,59,59A,59B,59C,61,63,65,65A,65B,67D,67A,67,69,71,73,75,77,79,81,83,85,87,89,47A, 8-504-54,8-104- 27,25,23,19,17,13,8-504-52,8-18- 1,3,5,7,7A,7B,11A,9,11,13,15,102,19,21,21A,25,25A,23,27.29.31.33.35.37.39.41.43.45.45A.100.98.47.19.8-501-4.8-503-	11600	

	26.22.24.8-104-9.7.5.3.11.8-503-19.17.15.11.13.9A.9.7.5B.5A.5.16.8-23-17.8-504-40.42.48.48.4AB.50.		
32	ದತ್ತಾತ್ರೇಯ ಕಿರಾಣಿ ಬಜಾರ : (PID NO.2-501-118,128, 2-24-41,39,35,33, 31,29,27, 25,21,21A,21B,25A,25B,23A,19A,19,17,15,13,11,17A,2-24-77,	34700	
33	ಹೂಮಂತ ದೇವರ ಗುಡಿಯಿಂದ ಗವಳಿ ಗಲ್ಲಿಯವರೆಗೆ (PID NO.2-24-23,9,2-506-3.8-504-34.36.38.8-3-74.8-504.41.45.8-504- 49.8-504-51.8-504-53.55.8-3-92.90.86B.86A.88.86.84.82.80.8-7-78.8-505-67A.	34700	
34	ಎಸ್.ಬಿ.ಆರ್ ಜಮಖಂಡಿಯಿಂದ ಗವಳಿ ಗಲ್ಲಿಯವರೆಗೆ 1814,1813,1812,1810,1809,1808,1807,1804,1803,1802,1801 PID NO 2- 503-201.199.212.214.218.2-504-20.	42900	
35	ಗವಳಿ ಗಲ್ಲಿ ಹಾಗೂ ಬನಶಂಕರಿ ಶಾಲೆ (PID NO.2-24-75,69,65,63,61,2-504-2133,2-24-99,95,2-502- 222,224,2-24-101,2-24-103,2-508-226,228,230,2-24-105,107,109,111,113,2-508-232,234,236,238,240,242,244,2-24- 113,115,117,119,121,123,125,2-508-246,2-24-125,2-2-32,2-501-21,23,27 BLOCK NO (14) PID NO.14-14- 20.14.16.18.8.10.12./14-106-122.114A.116.118.120A.110.112.114.104.92./14-502-69.71.73.	8300	
36	ಗವಳಿ ಗಲ್ಲಿಯಿಂದ ಹೂಮಂತ ದೇವರ ಗುಡಿ (ಕಿರಾಣಿ ಮಾರ್ಕೆಟವರೆಗೆ) ಎಡಭಾಗ: 1799,1897,1796,1793,1791,1790,1785, 1719,1718,1717,1716,1709,1708,1701,1706,1705,1704,1703, 1702,1700,1699JZI, 1697, 1695,1694,1744,4494r,2269,2270,2271,2272,2273, 2292,2293 ಬಲಭಾಗ: 1800,1830,1831,1600,1603,1604,1605,1606,1607,1608,1609,1610,1611,1612,1613,1585,1584,1583, 1582,3840,3839, 3838,3836 ,3835,3834,3832,3831,3830,3829,3225 PID NO.7-24-16.58.52E.24.56C.16.12.6.7-3-87.	38000	
37	ಕುಂಬಾರ ಗಲ್ಲಿ ಮತ್ತು ಸುತ್ತಮುತ್ತಲಿನ ತಗ್ಗು ದಿನ್ನೆಯ ಪ್ರದೇಶ: BLOCK NO (13) PID NO : 13-113-35,37,39,39A,39B,29,31,27,25,23,21,19,17,15,1315A,17A,19A,21A,23A,9B,9A,9,11,11A,11B,/13-503- 94,90,88,93.91,89, 87,85,83,85B,85AS,83A,81,/13-502- 47B,47A,55,53,51,49,47,45,43,41,39,15,13,11.9.7.95.5.3.16.54.52A.52.48.46./13-504- 58.58A58B.60B.60A.60.62.62A.64.66.66A.68A.70.70B.70A.72B.72A.72.74.74A.78C.78B.78A.78.80.80A.99.98.97.96.79C.79 .79A.75B.75A.75.73.73A.71A.69A.69.67.63.61.57.79D.37A.18.20.22.24.26.28.28A.26A.24A.22A.34A./13-14-13.15.25.28 .21.19.27.31A.31.33.35.39.43.45.53.45.53.27A./13-24-126.148.154. BLOCK NO (14) PID NO : 14-114-13.17.19.21.23.25.27.29.31.33.35.37.39.41.13B.13A.45.47.49.51./14-501-30.20.22.24. 18.16.14.10.12.8.6.6A.6B.05.11.7A.13A.17.15.19.23.25.27.29./14-502-112.110.108.106.104 .98.100.102.96.94.92. 114.116. 101.97.95.93A.91.61.63.65.67.75.77.79.81.83.85.87.89.121.64.66.68.72.74.68.72.74.76.78.80.82.84.86.88.90./14-503- 46.44. 40. 38.38.43.122.124.126.128.130.132.123.43.43A.41.41A.45.37A.37.35.33.33A.43D./14-14-56.58.60. 62.64.66.68.70 .72.74. 76.78.80.82.84.90.92.52.50.44.46.48.38.40.42.32.34.36.26.28.30.22.24./14-106- 120.122.114A.116.118 .120A.110.112.114. 104.92.106. 102.98.98A.98B.94.76C.76D.72B.72C.70.72.74.76.76A.78.80.80A.82.84.86.90.90A.90B.90C.90D.90E.88C. 76B. 76E.33B.43B.88B.86A.88A.92A. BLOCK NO (15) PID NO : 15-114-34.42.48.50.52. BLOCK NO (19) PID NO : 19-113- 1.2.4.6.8.10.32.12.14.16.22.30. 19-501.8.1.3.5.7.9.11.13.21.11B.11A.9B.9A.7C.7B.7A. 5B. 5A.3B.3A.12A. 40.38.36.34.30.28.26.18.16.17.10.14. 19-14-71.89.95.97.99.101.103.105.107.109.111. 93.91.113.113A.115. 115A.117.121. 19-119-1.3.5.7.9.11. 19-11-196,	5000	
38	ಮಾರ್ಕೆಟ ಗಲ್ಲಿ ಹಾಗೂ ಮಾರ್ಕೆಟ ಸುತ್ತಲೂ : (PID NO.8-505-96.94.92.90.68.84.80. 72.75.72. 70. 66.64.62.8-3-94.8- 505-103. 99. 99A.97.93.91.89.87 .85.81.8-507-200K.231.19.174.8-505-83.83A. 79. 77.75.73.71.71A.160.158.69.67.65.63.61.8-3-98.	26400	

39	ಜಂಜಿ ಗಲ್ಲಿ : (PID NO.8-507-162.164.168.211A.211.209.207.205.205A.205B.203B.203.	5000	
40	ಲಕ್ಕನಕೆರೆ ಮತ್ತು ಹಿಂದುಳಿದ ಜನಾಂಗ ಪ್ರದೇಶ ಹಾಗೂ ಲಕ್ಕನಕೆರೆ ಹತ್ತಿರ : BLOCK NO (3) PID NO : 3-18-118.104.102.96.114.108.104A.104.102.100.98.96.94.92.90.8-505-121.119.113.109.107.8-506-144.146.148.152.147.145.143.111.8-507-206.206A.208.219.217.219A.219B.8-19-23.21.19.8-19-1.8-505-140A.140.128.136.134.132.130.126.124.122.120.8-506-118.8-505-116.114.112.110.108.106.104.102.102A.102B.133.131.129.127.125.123.8-19-9.8-507-219C.217A.170D.213A.215.213.BLOCK NO (17) PID NO : 17-505-20D.20B.20C.14.16.18.18A.16.18.13B.11.29. 17-506-25.27.40.23.21.31.17-20-53.51.49.47.45.43.41.34.47.47A.39.37.35.33.49A.38.53A.31.29.27.25.23.19A.9C.9.7.5.3.1. 17-507-1.3.5B.5A.5.7.9.9A.20.13.15.19.21.	44600	
41	ಜಂಬುಕೇಶ್ವರ ಗಲ್ಲಿ ಹಾಗೂ ಸಾಬಡೆ ಗಲ್ಲಿ : BLOCK NO (15) PID NO : 16-3-162.160.158.156.154.152.150.148.146.144.142.140.136.136.134.132.130.126./16-117-48.4A.18.12.10.8.6.4.82.2BA.28B.2BC.30A.30C.30P.30E.30F.58.56.54.56A.56B.56C.52.50.48.48A.46.46A.46B.46C.46D.42A.42C.42B.38B.36D.32C.32B.32B.36A.36B.36C.42.46.38.38A.36.32.30.28./16-501-1A.1.3.5.7.9.116.11B.11A.11.13.15.17.21.17A.27A.25B.25A.23.25.27.29.33.37.39.43.44E.46.44.42.40.38.36.18.16.14.12.10.44F.30A./16-502-55.56.58.59.57.57A.60A.60.62.54.52./16-107-1.3.5.7.9.11.19.13.15.21.23.25.27.2BA.29.39C.39B.39D.33.39.29B.39A.1.43.45.43A.43B.43C.43D.43E.59B.59C.57B.55C.55E.51C.51D.47B.47A.49B.49A.51B.51A.55D.55B.57A.59A.55A.47.49.51.53.55.57.59.63.65.67.67A.67B.67C.67D.65A.67E. BLOCK NO (17) PID NO : 17-19-98.90.92.94B.94C.94D.94E.98A.98.100.102A.102.104.106.108.110.112.106.108A.104A.100A.17-503-65A.92.90.88.86.84.85.97.82.78.76.74.72.70.68.66.66A.64B.64A.64.89.87.85.83.79.77.77A.75C.75B.73.73A.73B.67B.67.65.61.57.55.47.17-20.69.63.65.67.65A.17C.17B.	9100	
42	ಹೊಕ್ಕಳ ಭಾವಿ ಗಲ್ಲಿ : BLOCK NO (17) PID NO : 17-503-62A.62.62C.62B.60A.60B.62D.64C.37A.35F.35.35E.35D.56D.56C.56B.56A.60.54A.58.56.54.52.52A.64A.64.17-506-37C.35B.35A.33.17-505.15H.154.15F.15E.15D.15C.15B.15A.15.20.17-20-91.17A.17.9F.9B.9D.7B.7A.17-19-62.62A.68A.70D.76B.80.17-503-50.76A.76.17-19-76.72.70.68.66.62.	9200	
43	ಪರಾಂಜಪೆ ಗಲ್ಲಿ	9200	
44	ಗಣಪತಿ ಗಲ್ಲಿ	9200	
45	ಮುಧೋಳ ರೋಡ. 1-1-32D BLOCK NO (13) PID NO : 13-11-96,98,98A,100,102,104,106,108,108A,110,14,116,118,124,126,128,130,132A,134A,132,134,134B,136A,136,138,140,142,146,148,144,150,152,154A,162,164,166A,168,166168,170,160A,162A,156A,155,164,162,153,160,161,168,156,154,149,147,152,145,144A,145,142A,142B,154,132B,114A,/13-501-109,125,172,170,171,168,167,163,159,166,157,145,143,150,148,141,139,146,37,135,142,133,131,140,144,129,138,136,134,132,130,128,126,117,106,124,122,118,114,108,107,105,112,103,104,101,/13-113-49,47,45,43,41,33,/13-24-158,167,BLOCK NO (20) PID NO :15-3-109.131.129.127.125.123.123A.121.119.113.113.161.157.153.153A.151.149.147.145.141.139.135./15-501-96C.96B.96A.96.94./15-508-50./15-106-44. BLOCK NO (15) PID NO : 20-3-17.187A.187.185.185A.185B.185C.185E.185D.183H.183F.183E.183C.183D.183B.181B.181A.183.181.179. / 20-503-1.175.175A.173.171.169.169A.169B.169C.169D.169E.167B.167A.167.165.9.5.195.193.9A.9B. BLOCK NO (35) PID NO : 36-3-306.306.306.304.302.300.298.296.294.292.290.288.286.284.284D.282.280.282A.282B.290C.290B.	18200	
46	ಕಾಡಸಿದ್ದೇಶ್ವರ ಗುಡಿಯಿಂದ ಚಾವಡಿಯವರೆಗೆ ಎಡಭಾಗ 2298,2299,2310,2312,2313,2361,2363,2364,2369,2371,2372,2270,2385,2386,2720,2721,2722,2723,2731,2732,2744,	38000	

47	ಕಾಡಸಿದ್ದೇಶ್ವರ ಗುಡಿ ಬಲಭಾಗ : 3044,3045,3046,3047,3048,3459,3460,3461,3462,3481,3485,3501,3502,3503,3504,3505,3506,2307, 2308,2309,2300, 2301,2302	38000	
48	ನ್ಯಾಮಗೌಡ ಗಲ್ಲಿ : BLOCK NO (4) PID NO: 14-503-37B / 14-106-92A.88.72A.	9200	
49	ಹುಲಾಳಕರ ಗಲ್ಲಿ	9200	
50	ಕಾಳೇ ವಾಡಾ	9200	
51	ಬಡಿಗೇರ ಗಲ್ಲಿ - BLOCK NO (15) PID NO :15-505-146.148.150.152.154.156./15-106- 24B.24A.2.4.6.8.1.12.14.14A.14B.16.18.20.22.24.26.28.30.36.38.40.32.34.42.42A.19.17.	7200	
52	ಪಾನಶೆಟ್ಟಿ ಗಲ್ಲಿ - BLOCK NO (15) PID NO : 15-506- 13.11.9.7.7A.7C.13A.13C.13B.9A.5B.5A.5.3.1.6.14.16.18.20./15-3-119C.119B. 125A.7.93.94.43.41./15-508- 49.51.53.55.57.59.61.63.63A.63B./15-507-26.26A.28D.28C.28B.28A.28.23.25.27. 29.31.33.35. 39./15-503-97.93.94.43.41.	9200	
53	ವರ್ತಕ ಗಲ್ಲಿ - BLOCK NO (15) PID NO : 15-508-77.75.73.71.69.67.65.64.70./15- 501-81.83.83.83A.85A.85.87./15-116-41.39.37.35 .33.27.19.15.11.9.7.1.71.69.67.65.59.57./15-503- 140A.155A.125.192.193.194.195.197.15-509-179.177. BLOCK NO (15) PID NO : 20-3-163.155A.165B. / 20-116- 4.6.8.6A.6B.10A.10.10B.10C.10D.12H.12B.12F.12E.12C.12D.12B.12A.12.14. 16.16A. 16B.18.20.22.24.36.38. / 20-503- 13F.13E.13C.13B.13A.17C.25.	9200	
54	ಶಾಸ್ತ್ರಿ ನಗರ -	8000	
55	ದ್ವಾರಕಾನಾಥ ಗಲ್ಲಿ	9200	
56	ಕಮು ಗಲ್ಲಿ	6600	
57	ಕೋಪ್ಪಿ ಗಲ್ಲಿ - BLOCK NO (36) PID NO : 36-509-36.38.40.44.52. / 36-507- 71.17.13.9.7.5.5A.4.3.2.6.10.12.14.16.18.20. / 36-21-23. 23A.21B.21A.21.19.17.15.13A.11.43A. 47.45.43. 41.39.51.57.59.55.55A.93.99.91A.63B. / 36-502-87.83.81.86.96A.92A.90A. 86.80.82.84. / 36-506- 253.251.251A.251B.249A.249B. / 36-503-116G.116H.116D.116A.120.117.115.113.119A117A.115A. 109.111A.113B.113C.117B.117C.119B.109. / 36-3-246.250. / 36-4-63A. / 36-118-5.	6600	
58	ಉಳ್ಳಾಗಡ್ಡಿ ಗಲ್ಲಿ :	6800	
59	ಜಗದ ಎಲ್ಲಮ್ಮ ಗಲ್ಲಿ :	5000	
60	ಬಾರಾ ಇಮಾಮ ಗಲ್ಲಿ :	5400	
61	ಚಂದ್ರಗಿರಿ ಪೇಟ :	5800	
62	ಎ.ಪಿ.ಎಂ.ಸಿ. ಯಾರ್ಡ್ - BLOCK NO (44) PID NO : 41-04- 207.29.211.213.215.217.219.221.223.225.227.229.231.233.235.237.239.241. 243.251.271.273. / 44-07- 50.68.08.20.34.27.82.	9300	
63	ಕುಂಚನೂರ ರೋಡ ದಾನಮ್ಮ ದೇವಿ ಗುಡಿ ಹತ್ತಿರ ಚನ್ನಮ್ಮ ನಗರ : - BLOCK NO (29) PID NO : 29-2-06.210.212.214.208.216.220.222.224. / 29-502-32.34.36.38.40.42.44.46.51.48.50.52.54.56.58. / 29- 501-11.9.7.5.3.1.10.8.6.23.31.19.17.15.13.14.16.18.20.22.24. / 29-11- 3.1.5.7.9.11.13.15.27.25.23.21.19.21.17.33.39.43.47.57. / 29-514-182.184.186.188.190.192.194. / 29-505-	5300	

	161.163.164.162. / 29-515-199.201.203.205.207.209.211.200.202.206.210.212. / 29-11-31.29. / 29-508-106.104.102.100.67. / 29-510-111.113. 117.119.120.118. 116.114.112.123.127.119.131.132.130.128.126.124. / 29-516-215.217.219.221.223.225.227.229. 231.233. 235.237.239.241.243.245.247.249.251.253.255. / 29-13-1.3.5.7.9.11.13.15.17.19.21.23.25.27.29.31.33.37. / 29-503-64.66. 68.70.72.74.76.78.61.65.67.69.71.73.75.77.79.81.89.83.87.90.88.86.84.82.80.51. / 29-507-96. / 29-504-93.101.105. / 29-128-2.4.6.8.10.12.14.16.18.20.22.24.26.28.30.32.34. / 29-506-174.172.170. / 29-512-135.137.139.141.143.144.142.140.138.137. / 29-513-149.151.153.155.157.		
64	ಆಜಾದ ನಗರ : BLOCK NO (33) PID NO : 33-11-223.221.219.217.215.213.211.209.209A.211.213.217A.219.221.223A. 207.2.235. 239.243.277.281. / 33-510-326.324.322.320.318.316.314.312.310.308.306.304.302.300.298.296.294.292.290. 288.286.284. 41.280.278.276.274.325.321.317.313.309.305.301.209.295.291.287.283. / 33-132-6.8.10.14.16.18.20.22.24.26.32.36.38 / 33-511-53.3.5.7.9.11. / 33-513-22. 24.26.53.51.33.27.28.30.32.34.45.43.41.49.40.42.44.46. / 33-514-52.54.56.113.63. 61.59. 57. 58.60.62.64. / 33-516-121. 119. 117. 15.116.118.120.122.124.134.136.138.123A.123.133.131.129.110.114. / 33-517-147.145. 13.142.144.146. 148. 197.30. 132.183.179.177.173.171.167.163. 157.163.150.152.154.136.138.160.162.164.166. 168.170. 172.174.176.178.180.182.184.106.88.90.92.94.96.100.102. / 33-518-197.195.193.191.189.187.11.192. 194.196.198.235. 233. 231.229.227.225.223.221.219. 217. 215.213.211.207.205.268.211.99.200.202.204.206.216.234.236.234A. 234B.234C.234D. 235E.234F.257.251.251.245.241. / 33-515-69.71.67.65.66.68.70.72.64A.64B. / 33-509-330.332.334.336.338.340.342.344. 346.348.350. 352.351.399.347.345. 343. 337.335.333.331.329. / 33-508-358.360.362.364.366.368. 370.369.367.365.363.361. 359.357.376.378.380.382.386.388.390. / 33-507-376.378.380.382.386.388.390.389.387.385.383.381.379.377. / 33-506-396. 400.404.408.412.414.413. 411.409.309. 405. 403.401.399.397.395.378.420.422.424.426. / 33-504-422.424.426.428.430. 432. 434.436.435.437.431.429. 427.425.423. 421.419.417.430.432. 33-521-591.594.594A.598.593.598A.598C. 606B.606A. 606. 608A.610.610A.610B. 612.610.610C. 612. 612A.612B.612D.612O.612B.612D.614.614A. 614B.614C.616A.616B.616D. 616E. 616F.618.618A.618B.587.587A.587B.587C.	4000	
65	ಆಜಾದ ನಗರ : BLOCK NO (33) PID NO : 33-520-442.442B.442A.444.446.448.446A.448A.446B. BLOCK NO (34) PID NO :34-14-207.205.203.200.199.197.195.193.191.189.187.185.183.181.179.177.175.173.171.169.167.165.163. / 34-506-221.223.225. 227.229.231.233.235.237.239.241.243.245.247.249.251.253.255.257.259.261.263.265.267.269.B. / 34-11-292.290.288.286. 284.280.278.274.270.262.260.227.258.254.252.250.58.246.244.242.240.238.236.234.232.230.230A.232.234A.238A.242A. 244A.248A.250A.264.266.228.226.227.218.214.210.206.204. / 34-507-294.296.298.300.302.304.306.308.310. 312.314. 316. 318.320.322. 328.330.334.336.335.333.331.329.327.325.323.321.319.317.315.313.311.309.307.305.301.297.285.287. 289. 291.293.283.372.281.279.277.275.273.271. / 34-508-337.339.341.343.345.347.349.351. / 34-509-404.402.400.398.396. 392.390.389.391.393.395.397.403.414.373.375.377.379.381.383385.387.353.335.357.359.361.363.365.367.369.371. / 34-510-513.436.434.432.431.433.437.443.445.447.449.451.453.455.457.459.461.463.465.468.470.413.415.417.419. 421.423. 425.427.429.430.428.428.422.420.418.416.414.411. / 34-512-522.440. / 34-119-8.12. / 34-513-466. / 34-516-523.499.501.503. 505.507.509.515.500.502.504.506.508.510.512.514.516.518.520.524.526.528. / 34-14-161.159.157.155.153.151.149.147. 145. 143.141.139. / 34-514-471.473.475.477.481.485.487.498.488.486.484.482.480.478.476.474.472.BLOCK NO (40) PID NO : 40-117-191.187.183.165. 167.169.173.177 40-502-80.82.84.86.88.90.92.94.94A.94B. 40-505-196.108.200.202. 40-101-	4000	

೪೧

	105B.105A.95A.204.107.105. 103.101.99.97.95. 40-505-206. 40-529-108.106.104.102.98. 40-503-116.116A.116B. 40-530-112.110C.110B.110. 40-17-177A.177G. 40-503-130C.130B.130A.120B.120A.118B.118A.118.120.130. 40-17-177B.177C. 179A.179B.179D.179C.177F. 177E.179F.179E.177I.177H.179I.179H.177K.177J.179G.179J.179K.130E.130D. 134D.134C. 134A.134.138.138F.138D.138B.138C.138B.138A. 40-133-55.37.39.41. 40-503-139.137.135.133.131.129.127.125.123. 121. 119.115.113. 40-504-142.140.144.146. 212.214.151A.157A.161A.161B.163B.165A.167A.167B. 40-504-169A.40-133-49.47. 45.50-504-169.167.165.163.161.159.157.		
66	ಆಜಾದ ನಗರ : BLOCK NO (40) PID NO : 40-504- 155.153.151.149.147.145.148.150.154.156.158.160.162.168.170. 40-133-43. 40-505-43. 40-532-468.472.474.476.478.480.482.484.486.488.487.485.483.481.479.477.475.473.471.469.467.165.463. 40-505-211.209. 40-531-438.440.442.444.446.448.450.452.454.456.458.458A.460A.460B.462A.460.462.461.459.457.455.453. 451.449.447.445.443.441.439.437.207. 40-505- 205. 40-528-412.414.416.418.420.422.424.426.428.430.432.434.436.435. 433.431.429.427.425.423.421.419.417.415.413.411.409.407. 40-505-203.201. 40-527-378.380.384.386.388.390.392.394.396. 398.400.402.404. 40-527-406.405.401.399.397.395.393.391.380.387.385.383.381.379.377.375. 40-505-199.197. 40-526-346. 348.350.352.354.356.358.360.362.364.366.368.370.372.374.373.371. 40-507-520D. 40-526-369.367.365.363.361.359. 40-526-357.355.353.351.349.347.345.343. 40-505-195.193. 40-544-314.316.318.320.322. 40-544-324.328.328.330.332.334.336. 338.340.342.341.339.337.335.333.331.329.327. BLOCK NO (45) PID NO : 45-141-13.7.9.5.3.1. 45-501-38.36.34.32.30.28.26. 24.22.20.18.16.14.12.10.8.6. 45-504-43.48.47.49.51.54.54.52.48. 45-502-77.79.81.83.85.89.90.88.86.84.82.80.78.74.68.69.59 .59.61.63.65.67.69.71.73. 45-503-105.104.111.113.115.117.118.114.112.110.108.106.104.100.98.95.97.99. BLOCK NO (49) PID NO : 48-537-628.630.632.634.636.638.640.642.649.646.648.650.652.654.656.658.660.662.666.668.670. 672.674.676.680.682.684.686.688.690.692.694.49-537-696.702.48-538-783.781.779.777.771.773.771.769.767.765.763.761. 759.757.755.753.751.749.747.745.743.741.739.737.735.733.731.729.727.49-538.725.723.721.719.717.715.713.772.709.707. 706.708A.710A.708.710.712.714.716.718.720.722.724.726.712A.728.730.732.734.736.738.49-506-1068.1069.1070.1071. 1072.1073.1074.1075.1076.1077.1078.1079.1080.1081.1082.1083.1084.1085.1086.1087.1088.1089.1090.171.1091.1092.1093.1094.10 95.1096.1097.1098.1099.1100.1101.1102.1103.1104.1105.1106.1108.1107.466. 49-508- 264.260.258.256.140.251.253.255.257.259.261.263.265.267.269.271.273.272.279.281.283.281.287.289.291.293.295.297.301.303.307- 309.311.313.315.317.319.321.323.325.327.329.331.333.335.337.339.341.343.345.49-6-130.132.134.49-508-248.49-6- 132A.130A.138B.132B.49-508-250.252.49-6-132C.49-6-130C	4000	
67	ಮಹಾಲಿಂಗೇಶ್ವರ ಕಾಲೋನಿ (ಆಜಾದ ನಗರ ಹತ್ತಿರ)	5000	
68	ರಹಿಮತ ನಗರ : (ಆಜಾದ ನಗರ ಹತ್ತಿರ)	5000	
69	ಹಲಕಿ ಗಲ್ಲಿ : BLOCK NO (17) PID NO : 17-21- 76.96.100.102.104.193.90.111.113.115.117.119.121.123.125.127.128A.128.126.114B.114C.114D.127C.107.109.120.114.1 94.120A.120B.120C. 17-19-48.146.144.140.144A.138.126.134.132.130.126.124.122.120.118.116.114.74A. 17-20- 75A.77C.77B.77A.77.70.75.73.71.73A. 17-504- 156.162.188.186.186A.186C.186B.186D.184A.184.182.182A.180.178.189.177.154.156.162. 17-501- 15.149.140A.125.125.131.27.152B.96A.96B.96C.164C.144.142.140.138.130.128.126.127.122A.122B.135.130A.130B.141.1 43.152.152A.156.134.132. 17-510-105.107.109.111.113.115.117.117A. 17-512-164B.164A.164.168.166. 17-502- 161.159.158.157. 17-150-6.4.2. 17-118-14.12.10.8.8A.8B.10A.8C.8A.121C.121B.117B.6.6A. BLOCK NO (36) PID NO : 36-505-257. / 36-21-506. / 36-21-91.93.95.97.105.89A.87A.85A.83A.81A.77A.73.75.77.79.81.83.85.87.89./ 36-118-1.	5000	
70	ಭೂಯಿ ಗಲ್ಲಿ :	5000	
71	ಈಶ್ವರಲಿಂಗನ ಗುಡಿಯ ಹತ್ತಿರ : BLOCK NO (36) PID NO : 36-505-	5000	

	227.238.233B.211D.237A.237.235.233.233A.235C.231B.231A.231. 229. / 36-510-221. / 36-504-206.206A.221A.208.210.212.214.216.218.220.211.211A.211B.211C.190.116E. / 36-506-258.260 262.264.266.268.266A.264A.268A.268B.268D.268C.264B.264C.266C.266D.268E.268F.266F.266E.264D.260H.260G.260F. 260D.260E.260C.260B.260A.251C.249.247.245.249.257.253.67B.95B.83B.81B.		
72	ಬನಶಂಕರಿ ಗಲ್ಲಿ - BLOCK NO (13) PID NO : 36-510- 123.125.127.129.131.193.137.135.139.139A.141C.141D.141A.141.143.143A.145.147.147B.147.149.149A.151.151A.153.1 55.157.157A.159.159A.161.163.163A.165.165A.167.169.171.173.175.177.179.179A.179B.179C.179D.179E.181.181A.181B . 181C.181D.181E.181F.183.185.185A.187A.187B.187A.187D.187C.187E.126.126A.152.156.154.158.160.162.164.172.150. 148.144.142.134.130. / 36-509-31A.33.35.37.39.41.43.45.47.51.53.55.57.32.3446.48.54.49. / 36-501- 77.75.73.67.65.63.61. / 36-3-262.254.256.258.260.62.64.66.66A.68.70.72.74.76.74A.72B.70A.68C.68B.66B.68A.72A.263. / 36-503-27. / 36-502- 105.103.101.99.97.95.88.90.92.94.96.98.100.102.104.275.89. / 36-504- 201.199.199A.197.197A.195.193.191.194.198. / 36-505-225A 225.226.226A.	5000	
73	ರಾಮದೇವ ಗಲ್ಲಿ - BLOCK NO (20) PID NO : 20-116- 20A.20B.26.28.30.32.52.48.46.44.70.54.56.58.60.62.64. 20-503-44.46.48. 50.52.29E.29D.29C.29B. 20-501- 90.92.100.61.59.57.74.78.80.84.86.35. 20-502-137F.	5900	
74	ಗಡಾದ ಗಲ್ಲಿ : BLOCK NO (20) PID NO : 20-116-66.68.70.72. 20-115-2.2A.4.6.8.10.12.14.16.18.20.22. 24.26.28.30.32.30A. 34A. 34B.34.36.14A.54.56.38.40.42.44.44A.46B.46A.46A.48.50.52.52A. 20-502-141.139B.139A.141A.141B.141C.141.137. 137A. 137B.137C.137E. 137D.135A.135.133.131.129.125.126.128.145.146.147.148.149.130. 132.134.150.151.152. 161.160.159. 158.157.156.155.154.172.153.136.138.140.142. 20-501-63.118.120.122.124.73B.73A.73.71.69.67.65. 20-15- 177.171.170.231.	5000	
75	ಅವಟಿ ಗಲ್ಲಿ - BLOCK NO (34) PID NO : 34-3- 331.329.327.325.323.321.319.317.315.313.311.309.309A.333.335 .337.339. 341.353.281.279.277.275.273. / 34-16- 86.70A.70.36.58.60.62.64.66.68A.68.74.78.80.84.95.93.91.89.87. 85.83.81.79.79A. 79B.82B.77.77A.75.73.13A.73B.73.73D.73E.71.71A.71B.69.63.61A.61B.61C.70B.70A.66A.55A.59.53.51A.51B.45.39.37..29 B.19C.19A.19B.29A.33.29.23.17.11.11A.11B.17A.17B.17C.11C.11H.11F.11E.9B.9C.11G.9C.3B.64C.3A.64B.5 / 34-3-307. 305A.503B.305.301.297.293.293A.291.289.287.285.283. / 34-134-12.20.24.24A.20A.12A.28.32D.32C.32B.32A. 32.38. 46. 46A.52.42.44.46.48.50.50A.50B.50C.52.54.54A.54B.56B.56A. / 34-520-186.184.182.180.178.176.181. / 34-525-190.154. 158.162.166.168.170.153.155.157.159.163. / 34-520-175.179.181. / 34-527-191.207.209.319.217.215A.217. / 34-519- 190. 289. / 34-518-200.202.204.206. / 34-526-187. / 34-308-318.316.314.312.310.306.298.300.302.304. / 34- 517.215A.217.217A. / 34-501- 76C.76B.64B.64A.62A.62B.47B.47A.47.52.54.56.58.60.62.64.66.68.70.72.74.74A.74B.72A.76A.76. 78.80.80A. 80B. 73A.82A.82.88A.86.86A.86B.83.75.65.59. / 34-521- 10.12.14.16.18.20.24.32.34.28.34.36.38.40.39.35.31.27.25.23.21.19.17. 15.13.11.9. / 34-502- 108.106.104.102.100.88.96.94.92.90.98.97.91.93.95.97.99.105.107. / 34-523-50A.50.48.46.44. / 34-503- 130.128.124.120.118.116.114.112.110.109.113.115.117.119.121.123.125.127.129.682. / 34-505- 140.138.136.134.132.139. .141.143.145.683.146.144.142. / 34-14- 132.146.160.168.174.178.120.129.118.311.98.110.202.295.294.213.211.209.681. / 34-15- 58.60.60A.62.64.66G.66F.66E.66D..C.66B.66A.66.68.68A.68B.68C.68D.68E.68F.68G.68H.74.BLOCK NO (35) PID NO :35-00-	5000	

೪೩

	01.02.13.23.24.34.67.81.75.103.116.123.135.143.160.161.154.144.136.137.124.127.105.104.91.92.93.94.95. 96.106. 118. 125.138.146.151.150.149.148.147.145.155.162.156.163.168.174.181.182.183.184.185.186.173.167.159.33. 175.169. 164.152.139.119.126.125.128.129.130.131.132.133.140.153.171.177.178.179.180.170.176.06.05.04.15.16.17.28.		
76	ಅವಟಿ ಗಲ್ಲಿ ಮತ್ತು ಮೋಮಿನ ಗಲ್ಲಿ BLOCK NO (35) PID NO : 35-00- 27.26.37.38.39.07.18.29.40.9.8.19.30.31.32.51.50.49.48.47.46.56.62.64.69.71.57.65.72.85.89.84.83.82.76.78.77.70.68.63. 61.55.45.35.25.14.03.10.11.21.31.44.52.59.46.74.79.87.80.88.108.109.110.111.112.113.114.115.172.166.158.141.134.12 2.121.120.107.97.86.73.58.43.20.102.101.100.99.88.80.60.53.32.22.12.142. / 35-134- 29.27.25.23.21.19.17.15.13.11.9.7.5.3.1.53.51. 49.47.45.53.141.39.37.35. / 35-03- 257.249A.253D.257G.257F.257E.257D.257C.257B.257A.253.253A.253B.253C.251.249. 247.247A. / 35-16- 165.36.38.40.14.16.18.20.22.24.26.28.30.32.34.02.04.06.08.10.12.46. / 35-15-16.20.24.28A.28.32.34.38.40 42.44.48.50.52.54.56. / 35-03-197.205A.205B.205C.247B.247C.247D.247E.247F.245A.245B.245C.245D.245E.245.243.241. 243C.243B.243A.241E.241D.241C.241A.231.219.209.205. / 35-15-02.04.06.08A.08.10.14. / 134-33-31.	5000	
77	ಮಲ್ಲಿಕಾರ್ಜುನ ಗಲ್ಲಿ : BLOCK NO (20) PID NO : 20-503- 13D.15.13.11.11A.11B.11C.11D.11E.7.3.17.33.31.31A.29A.29.27.25.23.21.11.4.10.14.14A.14B.16.18.18A.18B.20.24.24A.2 4B.24C.18D.28.30.32.34.34A.32A.199.32C.36.38E.28F.38G.38H.38D.38C.38B.38A.38.40.42. 20-3-181C / 20-15- 11C.11B.11A .13C. 15B.13D.15C.15D.15E.18C.13.E.18B.18C.30A.28A.19E.19D.19C.19B.19A.21E.21D.23C.23B.25C.25D.36A.25E.	5300	
78	ಅಶೋಕ ಸ್ತಂಭದಿಂದ ಎ.ಜಿ. ದೇಸಾಯಿ ಸರ್ಕಲ್ ವರೆಗೆ (PID NO. 3-23-57.59.61.63.65.67.69.71.73.73A.72A. 72B.74B.74E.74.74A.74C.3-23-76C.76B.76A.76.80.84.82.82A.82B.82C.82D.76E.3-4-72D.79C.79B.79A.75.77.79.81.3-.4- 91.3-4-91A.BLOCK NO (22) PID NO : 22-4-161.167.171.173./ 22-7-126.3. / 22-501-2.2A.17.4.4A.4B.4C.6.8.6B.6A./ 22-502- 19B.19A.19B.19.14.25 .21B.21A.21.23.23A.23B. / 22-18-154.156.158.160.22-120-1E.1D.1A.1B.1.3. / 22-26-2./ 22-504-12./ 22-503-55.51.49.45.41. 37.35.33.31.29.27.52.52A.52B.52C.52D.52E.52F.46H.46G.44D.46E.46F.44C.42C.42D.42H.42G. 46D .46C.46B .44A.42A. 44B.42B.48B.36P./ 23-502-90A.9.11. / 23-109-3.5.9.7.11.17. / 23-501-1.3.5.7.2.6.BLOCK NO (37) PID NO : 37-4-172.170 .168.166.164.162.160.158.156.154.152.150.148.146.144.142.140D.140C.140B.140A.140. 138D.138C. 138B. 138A.138.136D. 136E.136B.136A.136.134D.134C.134B.134A.134.132D.132C.132B.132A.132.130D.130C.130B. 130A .130.128B.128A.128. 126. / 37-502-51.54A.54.50.52. / 37-503-11.15.13.9.7.5.2.4.6.8. / 37-122-128D.128C.9.15.19.21.95. / 37-505-79.75.73.77. / 37-501-45.43.41.39.37. / 37-504-25.27.33.32.30.28.26.24.22.20.18.BLOCK NO (44) PID NO : 44-04- 179.185.	46200	
79	ಅಶೋಕ ಸ್ತಂಭದಿಂದ ಎ.ಜಿ ದೇಸಾಯಿ ಸರ್ಕಲ್ ವರೆಗೆ ಎಡಭಾಗ : 3969,4162,4031©,4031-1,4032,4202,4033 ಬಲಭಾಗ : 4001,4008,4009,4010,4011,4026,4027,4028,4029,4030,5337,5336,5333,5331,5326,5325,5322 BLOCK NO (20) PID NO : 22-503- 36C.42F.38S.38R.38Q.38P.38O.38M.38N.38L.38K.38F.38G.38H.38I.38J.38E.38D.38C.36E.36D.28M.28N.28G.28F.28E.28I.2 8J.28K.28L.28H.28D.32C.32B.34B.34A.34.32.28.28A.28B.28C.32A.36A.38A.40A.40B.42.44.50.48.46.40.38.36. BLOCK NO (23) PID NO : 23-4-124.122.120.118. / 23-22-89.91.93.89A.87. / 23-122-10.12.14.16.18.18A.18B.18C.19.20.	54500	
80	ಅಶೋಕ ಸ್ತಂಭದಿಂದ ಸುವರ್ಣಾ ಚಿತ್ರ ಮಂದಿರವರೆಗೆ ಎಡಭಾಗ 1401,1402,1404,1412,1413 ಬಲಭಾಗ 3993,3991,3940	54500	
81	ಮೋಮಿನ ಗಲ್ಲಿ ಮತ್ತು ಮೋಮಿನ ಗಲ್ಲಿ ಹತ್ತಿರ ಖಡ್ಡೆ ಗಲ್ಲಿ. BLOCK NO (20) PID NO : 20-15- 39.37.35.35A.33A.33.31.29.27.25.25A.25B.23A.23.21.19.17.15.15A.13B.13A.13.11.9.7.226.233.232.249.248.247.246.244. 227. / 20-501-112A.110A.108A.106A.100A.102.106.108.110.112.114.83.87.91.93.97.99.101. / 20-502-197.196.183.182.	6200	

೪೪

	101. 199. / 20-3-183G.181B. BLOCK NO (20) PID NO : 20-15-260.255.67.63.58.58A.251.250.242.241.240.228.225.206.207.230. 229.208.205.204. 194.193.186.185.178.180.179.234.43.45.47.25A.25B.59.264.261. / 20-115-62.48A.252.256.258 .262.49.51. 53.55.263.259.267.239.236.238.237.235.222.224.221.220.219.217. / 20-502-173.163.162.164.165.166.167.168. 176.175. 174.181.190.189.188.214.212.211.89.218.203.192.191.202.203.198. / 20-501-71A.75.75A.81.79.77.103.105. 107.109.111. 111A.109A. /20-3-495.183A. / 20-15-		
82	ಮಾಂಗ ವಾಡಾ	5000	
83	ಐ.ಸ.ನಂ. 630 ಕುಂಚನೂರ ರೋಡ - BLOCK NO (48) PID NO : 48-522-1573.48-622-1573.1573/1.1575.1577.48-525-1401.48-622-1572. 1574.1576.1578.48-06-137.139.141.143.145.147.149.151.153.48-622-1580.1582.1586.1579.1581.1583.1585.1587.48-538-1645.48-616-1560.1562.1564.1566.1568.1559.1561.48-616-1563.1565.1567.48-609-1540.1542.1544.1546.1549.48-538-1648.48-609-1539.1541.1543.1545.48-538-1646.48-607-1520.1522.1524.1526.1528.48-538-1644.48-607-1519.1521.1523. 1525.1527.48-538-1642.48-606-1498.1500.1502.1504.1506.48-538-1640.48-606-1478.48-604-1480.1482.1484.1486.48-538- 1638.48-618-1307.48-518-1309.1311.1313.1315.1317.1319.1321. 1323.1325.1327.1329.1331.1333.1335.48-06-131.129.48-518-1336.1334.1328.1326.1324.1320.1318.1316.1312. 48-06-127.117.119.121 .123. 125.48-514-1153.1155.1157.1159.1161. 1163.1165.1167.1169.1171.1154. 1158.1160.1162. 1164.1166.1168.1170.1172.48-512-1083.1085.1087.1089.1091.1093.1095. 1091.1099.1101.1084.1086.1088.1090.1092.1094.1096.1100.1102.48-509-1039.1041.1043.1045. 1047.1049.1051.1053.1055. 48-508-1003.1005.1007.1009.1011.1013.1015.1017.1019.48-630-1180.48-06-107.109.111.113.115.48-525-1396.48-616-1295.1293.1291.1289.1287.1285.1283.1281.1151.1149.1394.48-615-1277.1275.1273.1271.1269.48-517-1231.1227.48-613-1238.48-616-1240.48-522-1264.48-522-1264.1266.1268.48-514-1138.48-512-1069.48-613-1119.1121.1123.1125.48-514-1140.48-512-1071.1073.1075.1077.48-514-1142.1144.1146.1148.48-512-1079.48-514-1150.48-512-1081.48-514-1152.48-509-1023.48-608-1059A.48-508-985.987.989.991.993.995.997.999.1001.48-506-956.958.960.962.964.966.968.970.972.974. 976.978.980.982.48-06-103.48-506-955.957.959.961.48-506-963.956.967.969.48-508-971.973.48-506-975.977.979.981.48-06-105.101.48-616-880.48-614-841.843.845.847.849.48-525-1382.48-604-798.800.802.804.806.808.810.812.814.816.818. 820.822.824.826.828.830.832.834.48-525-1380.48-602-348.48-618-1297.1299.1301.1303.1305.48-06-133.		5000
84	5219 ರಿಂದ 5220 ರ ಪ್ಲಾಟ್‌ಗಳು ಮೈಗೂರ ರೋಡ : BLOCK NO (45) PID NO : 45-8-15.13.53.63.61.59.57.47.49.35.17.19.21. 45-4-176.178.180.182.184.186A.186.194.198.202.206.212.222.228.234.240.244.246.248.250.252.254.256.258.260.262. 45-505-123.125.127.129.131.04.02.		7800
85	ಪ್ರಭಾತ ನಗರ ಸಿಟಿವಸ್ 5208 ಪ್ಲಾಟ್‌ಗಳು : BLOCK NO (52) PID NO :5208 plots Prabhat Nagar 52-531-205,208,202B,202A,202,200D 52-529-37,38 52-502-56,52-8-73,75,77,79,81,83,85,87 52-504-217,219 52-8-91 52-532-240, 52-8-93,95,97,99,101 52-507-224, 52-532-256,254,252,250,248,244,242, 246,255 52-8-103,52-505-239,52-504-215,211,209,210,212,214,216, 52-502-55,53,51,49,47,45,43,41 52-531-205,208C,202B,200C,200B, 200A,200 52-530-356, 52-510-343, 52-531-204, 203,201,199 52-530-188,190,122,194,196,344,342,197,195,193,191,189,187,185, 52-528-170,172,174,176,178,180,182,184 52-510-340,337,338 52-528-183,179,177,175,193,171,169,167, 52-510-336 , 52-527-162,160,158,156,154,152,150,148,146,147 52-503-139,137 52-526-118, 52-524-96,95 52-503-78,76,74 72,52-523-60,52-527-150,153,155,157, 52-508-144,52-526-126,122,120,130 52-508-163 52-527-159,161,163 52-510-334,332 52-526-132,119,121,123,125,127 52-524-129,52-526-131,133 52-510-330,328,326 52-524-114,112,110,108,106,104,102,100,98,97 52-503-77,73,71 52-523-64,66 52-505-81,83,85 52-524-101,109 52-506-		6600

೪೫

	271,272,273 52-523-68,52-544-113,52-523-70,52-514-354,352 52-510-329,327 52-514-350,348 52-510-325,52-4-272,276,278,280,282,284,286,288,290,292,294, 52-523-61,,52-523-63,65, 52-110-324, 52-4-296		
86	ಮೈಗೂರ ರೋಡ ಸಿ.ಟಿ.ಎಸ್- 5209,40,39,44,45,48,49,52,53,56,57,61, 1 ರಿಂದ 7 ಸಿ.ಟಿ.ಎಸ್		7500
87	ಪ್ರಭಾತ ನಗರ ಹತ್ತಿರ ಸಿಟಿಎಸ್ 5230, 5207 ಉಳಿದ ಪ್ಲಾಟ್‌ಗಳು - 52-505-85.52-4-292.		6600
88	ರಮಾನಿವಾಸ ಹತ್ತಿರ		6800
89	5317 ಪ್ಲಾಟ್‌ಗಳು ಕುಡಚಿ ರೋಡ ಬಲ ಭಾಗ BLOCK NO (59) PID NO : Kudachi Road (184) 59-4-350,352,354,358A,358 366,374,400, 404,406,408,146,426,432,430,434 59-144-9, 59-501-2,4,8,10,14,16,18,20,22,24,26,28,30,32,34, 36,38,40, 42,44,46,48,47,37 ,47A,56,33,29,23A,21A,19A, 17A,15A,13A,11A,9A, 7A,5A,1,3,5,7,9, 11,13,15,17, 19,21,23,25, 126,59-515-52,51, 59-517-55, 59-522-67,61,59,66,64,62,60 59-502-128,130,132,136,140,144,152,154,161,168,166 59-509-77,75,73,71,76,74,72 58-512-87,85,83,81,88,86,84,82 59-516-99,97,95,91,98,96,94,92 59-520-109,107,103,101 59-521-115,117 59-520-109,107,103, 101,108,106,104, 102,159,157,156, 153,151,149,147, 145,143,141,139, 137,135,133,131,129, 127,125,123,12159-506-165,166, 59-591-171,169, 59-504-212,214,216,218,220,222,224,226,228,230,232,234,236,236A 207,205 59-510-185,183, 181,179,186, 59-514-190,192,194,201,199,197,198,200,202,202B,202A,200A,198A 59-505-284,282,280, 278,276, 56,254, 252, 209,239,241,243,245,247,249,251,253,259,261,263,265,2274,272,270,268,266,264,262,260,258,269,273,279,283 59-149-16,8,6 59-144-13, 59-521-116A,118A,118,116		6000
90	ಮೈಗೂರ ರೋಡ 5223 ರೋಡಿಗೆ ಹತ್ತಿರ ಪ್ಲಾಟ್‌ಗಳು BLOCK NO (24) PID NO : 24-8-102.92.86.84.82.78. / 24-508-235.237.239.241. 243.245.247.248.246.244.242.240.238.236. / 24-123-50.48.46.38.36.34.32.30.26.18.14.12. / 24-518-658.656.654.652. 650. 648.666.644.642.640.638.636.634.632.630.628.626.338. / 24-524-252.250. //24-517-573.575.577.579.581.583.585.576.578. 580.582.572.570.568.566.564.562.560.558.556.555.557.559.561.563.565.567.571. / 24-533-607.609.613.615.617.619.621. 622.620.618.616.614.612.610.608.606.604.602.600.598.594.592.589.591.593. 595.597 .599.601.603.605. / 24-515-551.549. 547.545.529.531.533.535.537.539.541.543.552. / 24-513-525.523.521.519.517.515. 513.511.509.507.505.503. / 24-529-487. 489.491.493.495.497.499. / 24-528-484.482.480.478.476.474.472.470.468.466.483.		8000
91	ಮೈಗೂರ ರೋಡ 5223 : BLOCK NO (51) PID NO: Maigur Road 52-8-67,69, 52-532-54, 52-8-89, 52-504-220, 218 52-502-53,52-8-105,107,109, 52-511-276, 52-534-234,235 52-511-274, 52-534-235,233,231,229 52-511-272,259,261,263,265,267,269,271,273 52-533-305,52-512-290, 288,286,284,282,280 52-533-309, 52-512-289,287,285,283, 52-513,294,296,298, 52-533-311,319,320,348,346,344,312 52-8-123,125,127,129,121,119,117,115,113,111,275 52-533-302,304,306,308,310		8000
92	ಮೈಗೂರ ರೋಡ 5223 - ಒಳಗಿನ ಪ್ಲಾಟ್‌ಗಳು		6500
93	ಮೈಗೂರ ರೋಡ-		5000
94	ಕಂಕಣವಾಡಿ ರೋಡ		5000
95	ಜಮಖಂಡಿ ಸಿ.ಎಂ.ಸಿ ಹದ್ದಿ		5000
96	4745 ರ ಪ್ಲಾಟ್‌ಗಳು ಹಿಂದಿನ ಬಾಬು ಇರುವ ಪ್ಲಾಟ್‌ಗಳು ಎಲ್.ಐ.ಸಿ ಕಾಲನಿ ದಾನಮ್ಮ ಗುಡಿ ಹತ್ತಿರ - BLOCK NO (30) PID NO : 30-507-248.250.249.245.243.241.239.237.238.240.244.246. / 30-13-68.70.72.74.76. 78.80.82. 84.88.62.60.58.56.54.52.50.48.46.44.42.40.38.28.64.66. / 30-509-		5500

೪೬

	254.256.260.262.268.267.265.263.261.259.257.255.253. / 30-511-272.274.276.278.282.281.279.277.273. / 30-5-515. / 30-512-286.288.287.285. / 30-513-294.296.295.293.279. / 30-11-59.61.91.89.87.85.83.81.79.77A.77.75. / 30-515-31.33.35.37.39.41.43.45.47.49.51.53.55.57.59.61.63. 65.67.69.71. 73.75.77. 79.81.83.85.87.89.34.34A.40.40A.44.44.72.74.76.78.82.90. / 30-6-67.57.49.45.39.33.29.11.9.7.5.3.1. / 30-506-214.230.218. 220.222.224.226.228.234.229.223.221. 213.214. 209.207.205.203.201. / 30-514-26.22.20.18.16.12.10. 8.6.2.1.3.5.7.9. 11.13. 15.17.19.25. / 30-505-176.180.184.186.190.192. 191.189.183.181.179.177.175.173. / 30-520-102.104.108.107.105.103. / 30-504-147-148. / 30-503-141.143. 30-11-63.65.73. 71.69.79.71. 30-50-94.96.95. / 30-502-131.133.136.138.135.137. 30-516-320. 318.317.312.310.308. 306.304.302.301.303.305. 307.309.311.313.315.317.319.215. / 30-521-196.198. / 30-518-125.123.121. 119.117.115.111.112.114.116.118.122.124. / 30-517-152.154.156. / 30-519-165.167.169.163.161.170.170A. / 30-508-323. 325.327.329.331.333.335. / 30-510-342.344.346. 348.350.349.347.345.343.341.		
97	ವಿಜಾಪೂರ ರೋಡ ಮತ್ತು ಮುಧೋಳ ರೋಡ ಹೊಂದಿಗೆ ಇರುವ ಪ್ಲಾಟಗಳು ರಾಜ್ಯ ಹೆದ್ದಾರಿ		6300
98	4741 ರ ಪ್ಲಾಟಗಳು : ರಾಣಿ ಚನ್ನಮ್ಮ ನಗರ		6300
99	ಸಿ.ಟಿ.ಎಸ್. ನಂ. 4776 (ರಿ.ಸ.ನಂ.642:) ಪ್ಲಾಟಗಳು : ಸದಾನಂದ ಕಾಲನಿ - BLOCK NO (31) PID NO : 31-6-20.22.16.14.12.10.8.4.24.26.28.30.32 .34. 36. 38.40.42.44.46.48.56.58.60.62.64.66.68.70.72.74.76.78.80.82.86. / 31-504-117.114.116.118.120.122 .124.126.125.123 .121.11P.117.115.113.111.127.129.131.133.135.137.139.141.143.145.147.149.149A.145A.141A.139A.137.135A.133A.131 A.129A.127A.128.136.138.140.146.150. / 31-503-109.107.105.103.101.99.97.95.93.91.89.87.85.83.81.79.75.73. 18.72.74.76 .78.80.82.84.86.81.90.96.108.102.100.110. / 31-502-69.67.63.61.59.57.45.43.41.39. 37.36.38.40.42.44.46.48.50.52.54. 56. 58.60.62.64.66.68.70. / 31-501- 33.31.29.25.27.21.19.17.15.11.9.7.5.3.2.6.8.10.12.14.16.18.20.22.24.26.28.30.32.34. / 31-11- 155.147.141.133.123.115.107.99.95.157.161.165.167.113. / 31-515-152.154.156.158.160.162.164.166.168.170.171.174. 176 .178.180.182.219.217.215.211. / 31-516- 207.205.203.201.199.197.195.193.191.189.187.185.183.184.188.192.198.202. 206. 208.212. / 31-129- 69.73.77.63.51.39.23.9. / 31-511-249.243.241.239.233.235.233.231.229.227.225.221.222.224. 226.228. 230. 234.236.238.240.242.244.271.273.256.260.274. / 31-513-297.295.293.289.287.285.283.281.279 .277.275.276. 278.280. 282.284. 286.288.290.292.294.296.298. / 31-514-319.317.315.313.311.309.305.307.303.301.299. / 31-508-246.248.323. 325. 336.327.338.328.340.329.331.344. / 31-130-55.67.73. BLOCK NO (32) PID NO 32-11-173.195.193.191.189.187. 185.181. 173.177.175.183. / 32-129- 2.4.6.8.10.12.14.16.18.20.22.24.26.28.30.32.34.36.38.40.42.44.46.48.50.52.54.56.58.60.62.64 .66.68.70.72.74.76.78.80.82.		5700
100	ಸಿ.ಟಿ.ಎಸ್. ನಂ. 4776 (ರಿ.ಸ.ನಂ.642:) ಪ್ಲಾಟಗಳು ಸದಾನಂದ ಕಾಲನಿ BLOCK NO (31) PID NO : 32-129-84.86.88.90.92.94.96.98.100.102.104.106 .108.110.112.114. / 32-17- 02.4.8.10.12.14.16.18.20.22.24.26.28.30.32.34.36.38.40.42.44.46.48.50.52.54.56. 58.60.62. 64.66. 68.70.72.74.76.78.80.86. / 32-501-24.28.32.34.36.38.40.44.48.50.52.54.56.58.60.62.64.66.68.70.72.74.76.78.80.82. 84.86 .88.87.83.79.75.73.69.67.65.61.59.55.53.51.49.47.45.43.41.39.35.33.31.29.27.25.23. / 32-502-11.9.3.5.2.4.6.8.10. / 32- 503-21.19.17.15.13. / 32-132-33.31.37.		5700
101	ಸಿ.ಟಿ.ಎಸ್. ನಂ. 4742 ಪ್ಲಾಟಗಳು ಧನ್ವಂತರಿ ಆಸ್ಪತ್ರೆ ಹತ್ತಿರ		5100
102	ಸಿ.ಟಿ.ಎಸ್. ನಂ. 5392 + 5393 ಪ್ಲಾಟಗಳು ಹರಿಜನ ಕೆರಿ		3500

103	5222 ಮತ್ತು 5212 ರಿಂದ 5217 ರ ಪ್ಲಾಟ್‌ಗಳು, 5221 ಮೈಗೂರ ರೋಡ 45-4-186A.186 BLOCK NO (52) PID NO : More Plot(5212) 52-4-264, 52-141-20,18,16,10,8,6 52-525-1, 52-501-18A,14A,12B,10B,10A,8A,6A52-4-268, 270 52-501-6,8,10,12,14,16,18,20,22,24F,24B,24,26,28,30,32,34	8000
104	4743 ರ ಪ್ಲಾಟ್‌ಗಳು ಧನ್ಯಂತರಿ ಆಸ್ತು ಹಿಂದಗಡೆ	5500
105	4738 ರ ಪ್ಲಾಟ್‌ಗಳು ಬಿಜಾಪೂರ ರೋಡ	5000
106	5359 ರ ಎ.ಬಿ ಪ್ಲಾಟ್‌ಗಳು : ಬಿ PID NO 26-506-98.26-1-195.26-514-10.25-501-4.	5000
107	ರಿಸ.ನಂ. 29 ನೇ ಪ್ಲಾಟ್‌ಗಳು ಮತ್ತು ರಿಸ.ನಂ 28 ನೇ ಪ್ಲಾಟ್‌ಗಳು ಮುಧೋಳ ರಾಜ್ಯ ಹೆದ್ದಾರಿ ಹಿಂದಿನ ಬಾಬು	4000
108	ಎನ್.ಎ ರಿಸ.ನಂ. 251/1, 256 ರದ್ದಾಗಿದೆ ಅವಟಿ ಗಲ್ಲಿ ಹತ್ತಿರ	6000
109	ಸಿ.ಟಿ.ಎಸ್. ನಂ. 5351 ರ ಪ್ಲಾಟ್‌ಗಳು ಮತ್ತು ಸಿ.ಟಿ.ಎಸ್. ನಂ. 5131B - ಜಗದೀಶ್ವರ ಗುಡಿ ಹತ್ತಿರ	7800
110	ಸಿ.ಟಿ.ಎಸ್. ನಂ. 4787/1ಬಿ ರ ಪ್ಲಾಟ್‌ಗಳು ಸ್ಮಶಾನ ಹತ್ತಿರ PID NO 32-501-32.	4000
111	ಸಿ.ಟಿ.ಎಸ್. ನಂ. 4787/1ಎ (ಸ್ಮಶಾನ ಹತ್ತಿರ) PID NO 32-507-47.24.32-17-16.12.18.24.34.52.66.32-132-33.	4000
112	ಸಿ.ಟಿ.ಎಸ್. ನಂ. 4787ಬಿ	4000
113	ರಿಸ.ನಂ. 623 ರ ಪ್ಲಾಟ್‌ಗಳು ಕುಂಚನೂರ ರಸ್ತೆ ಕೆ.ಎಚ್.ಬಿ ಹೊಂದಿಗೆ	5000
114	ರಿಸ.ನಂ. 630 ಮತ್ತು 7, & 8, 631. 7,8, ಶಾಂತಿ ನಗರ 630, 631 ಕುಂಚನೂರ ರೋಡ. BLOCK NO (39) PID NO : 39-130-2.4.56.54.52.50.48.46.44.40.38.36.34.32.30.28.26.24.22.20.18.16.14.12.10.8.6. / 39-17-1.3.5.7.11.21.25.29.33.37.41.45.53.55.59.63.65.71.75.77.79.81.83.85.87.91.103. / 39-153-3.5.7.13. / 39-501-100.96. 92. 86. 84.80.76.72. 68.66.60.56.52.50.46.42.40.38.36.34.32.28.26.22.20.18.16.14.12.10.08.06.04.02.17.19.21.23.25.27.29. 31. 33.35.37.39.41.43.45.47.49.51.53.55.57.59.61.63.65.67.69.71.73.75.77.79.81.83.85.87.89.91.93.95.97.99.7. / 39-519-101. 103.105.107.109.111. 113.115.117.119.121.123.127.129.131.133.135.137.141.143.145.149.151.153.154.152.150.148. 146. 144. 142.140.138.136.134.132.130.128.126.124.122.120.118.116.114.112.108.106.102. / 39-521-155.157.159.161. 163. 165.167.169.171.173.175.177.179.181.183.185.187.189.191.193.195.197A.197B.199A.180.176.172.168. / 39-502-202.204. 206.208.210.212.214.216.220.226.228.230.232.234.238.240.242.244.246.248.231.252.254.256.258.260.262.264. 266. 268. 272.274.278.282.286.285.283.281 279.277.275.273.271.269.267.265.263.261.257.255.253.249.247. 245.243.241. 239. 237. 235.231.227.225.223.221.219.217.215 215.211.209.205.201.208. / 39-504-290.288.292.294.296.298.300.302. 304.306.308. 310.312.314.316.318.320.322.324.326.328.330.334.336.338.340.342.344.346.348.350.352.356. 358.360.364.363.361.359. 357.355.353.351.347.345.343.339.335.333.329.327.325.323.321.317.313.309.307.305.303.301. / 39-136-13.15.17.19.21.23. 25.27.29.31.33.35.37.39.41.43.13A.11.53.7.49.47.45.51.9.1.3.5. / 39-546-672.670.668.666.664. 658.656.654.652. 650.648 .655.626.657.657A.657B.657C.657D.657E. 39-540-661A.663A.631A.633A.635A.637A.639A.641A. / 39-544-641.639.637. 635.633.631.663.659.642.644.646. /39-506-628.627. 39-509-622.39-543-587.585.583.39-505-537.541.39-543-584.39-505-540.39-543-506.504.502.39-543-502A.504A.506A.39-505-542.538.39-543-505.501.499.497.39-541-488.490.492.496.39-505-535. 39-507-575. 39-542-577.579.581.509.619.39-541-487.489.491.39-541-493.495.39-538-486.484.482.478. 476.477. 481. 483.485.477.39-505-526.39-535-474.472. 470.469.471.473.39-505-524.39-531-468.466.464.462.39-528-461.463.465.467. 459.457.39-528-455.453.	6000

೪೮

115	BLOCK NO (55) PID NO : KHB (623-624) 55-142-143LIG,141,139,137,135,135A,133,133A,131,129,127,125,123,121,119,117,115,113,111,109,107, 55-502-694,696,698,700,702,704,706,708,710,712,714,716,718,720,722,724,726,728,730,732,734,729,701 52-501-662,662A,860,860A,858,856,854,857,850,848,846,844,842,840,838,834,832,830,828,826,826A,824,822,820,818,816,814, 812,810,806,804,802,800,798,796,794,793,795,797,799,801,803,805,807,809,811,813,815,817,819,821,823,825,827,829, 831,833,835,837,839,841,843,845,847,849,854,853,857,859,661,55-503-596, 55-504-940,936,934,932,930,928,926,924,922,920,918,916,914,912,910,908,906,904,902,900,898,986,894,892,890,888,886,884, 887,880,878,876,874,872,870,869,871,873,875,877,879,881,879,881,883,885,887,889,891,893,895,897,899,901,903,905, 907,909,911,913,915,917,919,921,923,925,927,929,931,933,935,937,939,52-508-972/1,971,972 55-535-592/1, 55-6-179,181,183, 55-551-769		6000
116	ಸಿ.ಟಿ.ಎಸ್. ನಂ. 5136/ಬಿ ಪ್ಲಾಟಗಳು ಹುನ್ನೂರ PID NO 52-522-560.		5000
117	ಸಿ.ಟಿ.ಎಸ್. ನಂ. 4773/ಬಿ/2 ಪ್ಲಾಟಗಳು (ದಾನಮ್ಮ ದೇವಿ ಗುಡಿ ಹತ್ತಿರ) 4772/ಬಿ PID NO 30-520-104.		5000
118	ಸಿ.ಟಿ.ಎಸ್. ನಂ. 4774 ಮತ್ತು 4776/4/1 ಪ್ಲಾಟಗಳು ದಾನಮ್ಮದೇವಿ ಹಿಂದುಗಡೆ PID NO 31-504-137ಂ.121.		5000
119	ಸಿ.ಟಿ.ಎಸ್. ನಂ. 5080 (ರಿ.ಸ.ನಂ. 75/2) ಪ್ರೊಫೆಸರ್ ಕಾಲನಿ B LOCK NO (58) PID NO : (208) Professor Colony : 58-7-142,144,146,148, 150,152 58-519-01,59A,59,57 52-4-341,343, 351,347,345, 357, 52-502-50,52,54,4858-501-43p,43,41,39,37A,37,35,33,31A,31, 29,29A,27,23,21,19,17,15,13,11,9,7,5,6A,6,10,12,1A,18,22,24,26,28,30,32,34,36,40,42		6900
120	ಸಿ.ಟಿ.ಎಸ್. ನಂ. 5235ಎ/1/ಎ ಪ್ಲಾಟಗಳು ಕಡ್ಲೆವಾಡೆ ದವಾಖಾನೆ ಹತ್ತಿರ : BLOCK NO (24) PID NO : 24-507-227.231.213.215.217.219. 221.223.230. 232.228 .226.224.222.220.218. / 24-525-266. 264.263.260.258.256.253.265. / 24-230-364.361.386.384.382.380.378.376. 374.372.370.378.363.365.367.369.373.375.377.379.381.385. 24-516-461.459.457.445.462.458.456.454. / 24-514-449.447. 445. 443.450.448.446.444.442. / 24-505-505-506.507.508.509.510. / 24-510-330.332.336.337.335.333.331. / 24-511-348.346.344.342.341.343.345.347. / 24-532-438.436.434.430.428.426.424.422.420.418.416.414.412.410. 408.406.404 .402. 401.400.398.396.394.392.390.417.419.420.423.425.427.429.441.433.435.437. / 24-509-328.326.324.322.319.321.323.327. / 24-512-358.356.354.352.362. BLOCK NO (46) PID NO :46-22-136.46-123 -109.15.17.21. 46-508-115.132. 46-08-52.50.48. 46.44.42.40.38.36.34.32.30.28. 46-508-130. 46-504-38.40.44.44A.46.48.50. 52.54.56.58.60.64. 46-510-185.183.181 .179. 177.175.173.171. 46-512-213.211.209.207.205.203.46-508-117.119.121.125.125A. 46-502-84.82.80.78.76.74.79.83. 46-508-129. 46-504-32.30.28. 46-507-15.13.17.19.21.23. 46-08-08.06. 46-506-10.08.06.04.04A.04B.04C. 46-504-37.43.45 .49. 49B.51.53.55.57.59.61.63.65.67.		5000
121	ಸಿ.ಟಿ.ಎಸ್. ನಂ. 5228(1) ಮುಂದಿನ ಭಾಗ ಪ್ಲಾಟಗಳು 1 ರಿಂದ 18 ಮತ್ತು 51 ರಿಂದ 60		7800
122	ಸಿ.ಟಿ.ಎಸ್. ನಂ. 5228 (2) ಮಧ್ಯ ಭಾಗ 19 ರಿಂದ 24 ಮತ್ತು 43 ರಿಂದ 50		6000
123	ಸಿ.ಟಿ.ಎಸ್. ನಂ. 5228 (3) ಹಿಂದಿನ ಭಾಗ 24 ರಿಂದ 42		5000
124	ಜಮಖಂಡಿಯಲ್ಲಿ ಬರುವ ಕುಂಬಾರಹಳ್ಳದ ಬಿನ್ ಶೇತ್ರಿ ಜಮೀನ ಎದುರಿಗೆ ಇರುವ ಪ್ಲಾಟಗಳು ರಿ.ಸ.ನಂ. 113, 112		4000
125	ಜಮಖಂಡಿಯಲ್ಲಿ ಬರುವ ಕುಂಬಾರಹಳ್ಳದ ರಿ.ಸ.ನಂ. 111, 110		4000
126	ಜಮಖಂಡಿಯಲ್ಲಿ ಬರುವ ಕುಂಬಾರಹಳ್ಳದ ರಿ.ಸ.ನಂ. 109, 108		4000
127	ಜಮಖಂಡಿಯಲ್ಲಿ ಬರುವ ಕುಂಬಾರಹಳ್ಳದ ರಿ.ಸ.ನಂ. 107, 106		3500

128	ಜಮಖಂಡಿಯಲ್ಲಿ ಬರುವ ಕುಂಬಾರಹಳ್ಳದ ರಿ.ಸಂ.106/2 ಕುಂಚನೂರ ರೋಡಿಗೆ ಹತ್ತಿರುವ ಪ್ಲಾಟಗಳು 1ರಿಂದ15 16,43,44,68,,71,ರಿಂದ 81		3500
129	ಜಮಖಂಡಿಯಲ್ಲಿ ಬರುವ ಕುಂಬಾರಹಳ್ಳದ ರಿ.ಸಂ.106/2 ಕುಂಚನೂರ ರೋಡಿಗೆ ಹತ್ತಿರುವ ಪ್ಲಾಟಗಳು - ಪ್ಲಾಟ ನಂ. 2 ರಿಂದ 14 , 17 ರಿಂದ 42, 45 ರಿಂದ 67, 93 ರಿಂದ 137, 69 ರಿಂದ 70, 82 ರಿಂದ 92		3500
130	ಜಮಖಂಡಿಯಲ್ಲಿ ಬರುವ ಕುಂಬಾರಹಳ್ಳದ ರಿ.ಸಂ.106/2 ಕುಂಚನೂರ ರೋಡಿಗೆ ಹತ್ತಿರುವ ಪ್ಲಾಟಗಳು - ಉಳಿದ ಪ್ಲಾಟಗಳು		3500
131	ಸಿ.ಟಿ.ಎಸ್.ನಂ. 5136/ಎ/2 ಮುಂದಿನ ಪ್ಲಾಟಗಳು: 67 ರಿಂದ 79 PID NO 52-522-560.		9000
132	ಸಿ.ಟಿ.ಎಸ್.ನಂ. 5136/ಎ/2 ಪ್ಲಾಟ ನಂ: 18, 20, 22, 24, 29, 39,44,48,53,59 ಮತ್ತು 63		5000
133	ಸಿ.ಟಿ.ಎಸ್.ನಂ. 5136/ಎ/2 - ಹಿಂದಿನ ಬಾಜು ಉಳಿದ ಪ್ಲಾಟಗಳು (ಮೇಲಿನವು ಬಿಟ್ಟು ಉಳಿದ ಪ್ಲಾಟಗಳು 26)		4800
134	ಸಿ.ಟಿ.ಎಸ್. ನಂ. 5230 ಮುಂಭಾಗ ನಂ. 1,2,3,4,5,6,7		6300
135	ಸಿ.ಟಿ.ಎಸ್. ನಂ. 5230 ಮಧ್ಯಭಾಗ ನಂ. 9 ರಿಂದ 15		6500
136	ಸಿ.ಟಿ.ಎಸ್. ನಂ. 5230 ಹಿಂಭಾಗ ನಂ. 16 ರಿಂದ 17		5000
137	ಸಿ.ಟಿ.ಎಸ್.ನಂ. 4784/ಎ/ಬಿ/ಸಿ ನ್ಯೂ ಶಾಂತಿ ನಗರ. BLOCK NO (39) PID NO :39-505- 507.509.511.513.515.517.519.521.523.525.527.529. 531.533.533A.574.39-507- 572.570.568.566.564.519.560.556.552.550.548.546.544.543.545.547.549.551.553.555.557.559. 561.563.565.567.569.571.573.39-509-618.616.614.612.610.608.606.604.602.600.598.596.594.592.590.588.589.593.599. 39-512-702.694.39-509-601.39-530-674.39-512-706.708.39-534-675.39-509-605.609.39-534-676.39-512-712.716.39-537- 677.39-509-611.613.39-537-678.39-512-720.726.39-537-678A.39-509-617.39-525-451.449.447.445.443.441.439.437.435. 433.39-525-431.429.427.425.39-524- 394.396.398.400.402.404.406.408.410.412.414.416.418.424.423.421.419.417.415.411. 409.407.405.403.399.397.395.393.39-522- 366.368.370.372.374.376.378.380.382.384.386.388.390.392.391.200.190.182.379. 39-521-180.176.172.168.39-522-365. 39-135-2.39-130-80.39-130-78.39-136-76.39-130-74.39-130-72.39-130-70.68.66.64.62.60. 58.39-512-679.39-520-731.39- 520-733.39-520-735.737.739.741.743.745.747.748.746.744.742.740.738. 736.734.732.39-512-681.683.39-523- 751.753.755.757.759.761.763.765.767.768.764.762.760.758.754.39-512-685.687. 39-525- 773.775.777.779.781.783.785.39-518-864.867.865.863.861.859.857.855.853.39-518-851.849.847.845.39-135-4.6.8. 10.12.14.16.18.20.22.39-518-869.39-525-786.784.780.778.776.774.772.770.39-512-689.691.39-526- 787.789.791.793.795. 797.799.801.803.39-532-914.916.918.920.922.929.39-135-46.39-512-707.39-533-927.39-533- 929.933.935.937.939.941.945. 947.949.39-135-48.39-518- 897.985.893.891.887.887.885.883.881.879.877.875.873.871.39-135-24.26.28.30.32.34.36.38.40. 42.44.50.52.54.56.58.60.62.64.66.68.70.72.39-154-19.17.39-516-1117.1113.1109.1107.1105.1103.1101.1099.1097.1095. 1091.1089.39-516-1087.1085.1083.39-533-950.946.944.912.940.938.936.934.932.930.928.926.39-512-709.711.39-536- 957. 957.959.963.965.961.971.973.977.979.981.983.984.982.978.39-536- 976.974.972.970.968.966.964.962.960.958.956.954.		5000
138	ಸಿ.ಟಿ.ಎಸ್.ನಂ. 4919 (ರಿಸನಂ 50) ಗಿರೀಶ ನಗರ ರಿಸನಂ, BLOCK NO (43) PID NO :43-7-5. / 43-120-4.06. / 43-501- 2C.1.2.2A.4A.4. / 43-26-06. / 43-139-07.05.03. / 43-7- 87.85.83.81.79.77.75.73.71.69.67.65.36.61.59.57.55.53.51.49.45.47.43.41.39.37.35.33.31. 29.27. 25.23.21.19.17.15.13.11.09. 43-504-B / 43-139-1A.1. / 43-26-12.13.11.09.07.7A.9A. / 43-07-07. / 43-18-170.169.		5000

	167.165.163. / 43-505-23.29. / 43-503-20.18.17.19. / 43-502-14.12.11.13. / 43-506-28.30.32.34.36.38.40.52. 44.46.48.39.41. 43.45.49.51.53. 55.57.59.61.63.65.67. BLOCK NO (50) PID NO : 50-139-6.2.50-7-89.91.93.95.97.101.50- 501-1.2.50-502-9.11.12.10.8.6.50-511-21.21A.36.34.32.30.28.26.24.22.38.40B.40A.40.42C-42B.42A.48A.42.44.48.48A.52. 23.23A.27A. 27.31.31A.31B.31C.31D .31E.37J.37H.37I.37G.37F.37E.37D.37C.13B.37A.37.39.39A.39B.39C.39D.39E.39F. 39G.39H. 39I.45J. 45H.45K.45I.45G.45F.45E.45D.45C.45B.45A.41.43.45.47.49.49A.49B.49C.49D. 49E.51I.51H.51G.51F. 51E.51D. 51C.51B.51A.51.53.53A.53B.53C.53D. 53E.53R.50-503- 15.19.195.19C.20C.20B.20A.20.16.16B.18C.18B.18A.18.16A.50-504-63.57.67.65.65A.65B.65C.69.73.77.79. 81.71.77B.77A.79A.79B.79C.81A.83D.83C.83B.83A.83.125.121.113.109.103. 64.62.60.58.107. 109.50-506- 85.89.93.97.127E. 127D.129D.129C.127C.127B.129B.129C.129A.127A. 127.129.131. 133A. 133.135.137.137A.139.139B.139A.141.141A.143A.143.145.147.149.151.150.146.142.136.130.128.126.124.122.120.118.1 16.114.211.110.108.106.104.100.102.98.96.94.92.90.88. 86.84.50-514-222.224.226.221.223.50-507-155.157.159. 161.163. 165.167.169.171.173.175.177.184.182.180.178.176.174. 170.168.164.162.158.115.117.50-143-01.03.111.264. 264A.17.19. 21.25.29.33.35.37.39.43.45.47.49.51.53.55.57. 50-509-284. 286.288.290.294.296.298.300.302. 301.299.297.295.295A. 293.291.289. 287.285.283.285A.287A.289A.291A.293A.50-515- 265.263.261.259.257.255.258.260.262.264.50-505-239.237.235.233.231.232.232A.234A.234.236.238.240.50-508- 244.246. 248.250.252A.252.50-139-10.50-514-220.50-139-08.50-18-172.50-506-377.378.		
139	ಸಿ.ಟಿ.ಎಸ್.ನಂ. 4919 (ರಿಸನಂ 50) ಗಿರೀಶ ನಗರ :BLOCK NO (51) PID NO (227) : Police Quaters Girish Nagar 51-7- 134,132 51-507-137,135,133,134, 51-508-141,143,145,147, 51-7-136		5000
140	ಸಿ.ಟಿ.ಎಸ್.ನಂ. 5115/ಬಿ 5114ಬಿ		4500
141	ಎ.ಪಿ.ಎಮ್.ಸಿ ಯಾರ್ಡ್ ಹತ್ತಿರ 4917		5000
142	ಎಸ್.ಬಿ.ಆರ್. ಕಾಲನಿ		6000
143	ಸಿದ್ರಾಮೇಶ್ವರ ಕಾಲನಿ : BBLOCK NO (58) PID NO :(231)Sidrameshwar Colony: :58-4-399, 58-148-1,3,5,7,9,11,13,15, 17,19,21,23, 25,27,29,31,33,35,37,41,43,45,47,49,51,53,55,57,59 58-521-349,347,345, 58-513- 332,330,328,326,324,322,320,318, 316, 314,312,310,308,306,304,302 58-512-284,283, 58-7- 174,331,333,335,338,339,332,342,343,345,347, 348,349,351, 350, 354, 355,356,357,358,339,336		5300
144	ಕಾಡಸಿದ್ಧೇಶ್ವರ ಕಾಲೋನಿ : BLOCK NO (58) PID NO : (231): 58-7-164,166,168,201,203 58-516-250,248,246,244,242, 58-508- 188,186,184,162,160,58-515-191,193,195,197,199,201,203,205 58-512-277 58-516-241,243, 58-510-253,255,257,259,261 58-7-170,172,188,186,184,182,180,178,176,197,199 60-502-7,9,11,12,10,8, 58-148-65,71,73,77, 58-514-360,358,356,354, 353,355,357,359,361 58-513-342,340,338,336,333,335,337,339,341, 58-512- 296,294,292,290,288,286,285,287,289,291,293, 284,283 58-511-274,272,270,266,265,267,269,271,273 60-501-1,3,4,2, 60-7-201,203, 205,207 60-503-15,17,19,21 60-511-31,33,34,32, 60-510-25,27,28,26 60-504-38		5250
145	ಸಿ.ಟಿ.ಎಸ್.ನಂ. 5224 ಮತ್ತು 5225 ಇದರ ರಿಸನಂ 62/2, 62/5		7200
146	ಸಿ.ಟಿ.ಎಸ್.ನಂ. 5224 ಪ್ಲಾಟ್ ನಂ 1,2,3		9000
147	ಸಿ.ಟಿ.ಎಸ್.ನಂ. 5225 ಪ್ಲಾಟ್ ನಂ 1,2,3,4,5		9000
148	ಸಿ.ಟಿ.ಎಸ್.ನಂ. 5355/ಬಿ ಮೇನ ರೋಡ್ ಪ್ಲಾಟ್ ನಂ. 29,30,31,32,33,34,36		5000
149	ಸಿ.ಟಿ.ಎಸ್.ನಂ. 5355/ಬಿ ಹಿಂದಿನ ಬಾಜು ಪ್ಲಾಟ್‌ಗಳು ಮತ್ತು 5356.ಬಿ ಮತ್ತು ಸಿ ರಲ್ಲಿಯ ಪ್ಲಾಟ್‌ಗಳು		5000
150	ಸಿ.ಟಿ.ಎಸ್.ನಂ 5358 ಇದರ ರಿಸನಂ 257/1 ಇದರ ಪ್ಲಾಟ್ ನಂ 26,27,28,29,53,54,55,56,57		5000

151	ಸಿ.ಟಿ.ಎಸ್.ನಂ 5358 ಹಿಂದಿನ ಬಾಜು ಇರುವ ಪ್ಲಾಟ್‌ಗಳು ಮತ್ತು 5357/5229		5000
152	ಸಿ.ಟಿ.ಎಸ್.ನಂ 4746/ಬಿ,ಸಿ.ಡಿ.ಇ) 4772ಬಿ ಪೈಕಿ ರಸ್ತೆಗೆ ಹೊಂದಿ (PID NO 6-512-424,426,428,430,432,434,431,6-11-80,76,6-512-429,427,6-11-72,70,6-512-425,423,6-24-159A,155A,153A,6-512-433,6-24-149,147,145,143,143A,6-525-406,408,410,412,6-24-141,141A,6-11-94,90,6-24-159B,6-24-155B		9600
153	ವಿಜಾಪೂರ ವ ಮುಧೋಳ ರೋಡ ಹೊಂದಿಗೆ ಸಿ.ಸ.ನಂ 4746/ಬಿ ಪ್ಲಾಟ್ ನಂ 1,2,3,4,5,6. ಸಿ.ಸ.ನಂ 4746/ಸಿ ಪ್ಲಾಟ್ ನಂ 1,2,3,4,5,14. ಸಿ.ಸ.ನಂ 4746/ಡಿ ಪ್ಲಾಟ್ ನಂ 1,2,3,4. ಸಿ.ಸ.ನಂ 4746/ಇ ಪ್ಲಾಟ್ ನಂ 1,2,4,6,8,10,12,14,16,18. (PID NO.6-503-99,6-24-133,131,2-509-318,323,321,317,315,314,6-518-282,280,281,289,6-516-264,266,268,270,272,274,276,279,277,6-5184-240,6-516-275,273,6-515-217,6-516-267,6-514-232,234,238,242,239,241,239,237,235,233,6-513-222,224,228,6-511-260,256,254,252,6-2-194,6-513-227,225,223,221,219,217,215,213,211,209,207,166,168,170,174,176,178,180,182,182A,184,186,188, 190,192,200,204,6-11-6,6-511-245,247,6-11-10,14,16,120,26,30,6-511-249,251,255,257,6-511-259,6-516-281.283,6-11-32,34,36,38,40,42,44,46,48,50,52,54,56,58,60,62,66.68,88,92,6-516-278,282,6-523-419,417,		9600
154	ವಿಜಾಪೂರ ವ ಮುಧೋಳ ರೋಡ : ಹಿಂದಿನ ಭಾಗ ಸಿ.ಸ.ನಂ 4746/ಬಿ ,6 ಸಿ.ಸ.ನಂ 4746/ಸಿ 15,6,7,8,9,10 ಸಿ.ಸ.ನಂ 4746/ಡಿ 5,6,7,8 ಸಿ.ಸ.ನಂ 4746/ಇ 3,5,7,9,11,13,15,17		5400
155	ವಿಜಾಪೂರ ವ ಮುಧೋಳ ರೋಡ : ಇದರ ಹಿಂದಿನ ಪ್ಲಾಟ್‌ಗಳು		5000
156	ಸಿ.ಸ.ನಂ 5226ಎ ಮತ್ತು 5226ಸಿ ಮುಂದಿನ ಪ್ಲಾಟ್ ನಂ.1-1		8000
157	ಸಿ.ಸ.ನಂ 5226ಎ ಮಧ್ಯದ ಪ್ಲಾಟ್ ನಂ 2,3,4,5,6,7,8,9,10. ಸಿ.ಸ.ನಂ 5226ಸಿ ಮಧ್ಯದ ಪ್ಲಾಟ್ ನಂ 2,3,4,5,6,7,8,9,10, 11,12		6000
158	ಸಿ.ಸ.ನಂ 5226ಎ ಸಿ.ಸ.ನಂ 5226ಸಿ ಹಿಂದಿನ ಪ್ಲಾಟ್‌ಗಳು		5300
159	ಸಿ.ಸ.ನಂ 5233ಎ ರಿಂದ ಹೆಚ್		5000
160	ಸಿ.ಸ.ನಂ 4779ಸಿ		5400
161	ರಿ.ಸ.ನಂ.462/ಬಿ 47/1,47/2,47/3 ವಿಜಾಪೂರ ರೋಡಿಗೆ ಹತ್ತಿದ ಪ್ಲಾಟ್‌ಗಳು 116,117,118 BLOCK NO (47) PID NO. 47-501-101.94.91.95.93.91 .99.87.85.83.81.79.65.102.96.86.84.82. 47-521-69.66.70. 47-519-57.55.53. 47-521-64.64A. 47-519--24.56.58. 47-517-27.25 47-127-28.30.26.28. 47-513-21.19.22. 47-127-24.20. 47-513-20.22. 47-512-15.13. 47-127-16.18.14. 47-512-16. 47-511-19.07 .47-127-10.12.08. 47-511-08.10.03.01. 47-127-04.06.02. 47-510-02.04. 47-02-277.275.273.271. 47-503-125. 47-522-137.138. 47-520-134. 47-02-299.293.303.307.309. 47-506-123.184.235.182. 47-507-203. 47-506-180. 47-507-231. 47-506-178.47-507-229.47-506-176.47-507-227.47-506-174.47-507-225.47-506-172.223.170.221.168.219.166.217.164.215.162.47-507-215. 209.207.205.203.201.148.197.195.189.187.236.232.230.228.226.224.222.220.218.216.216.212.210.208.206.204.202.200. 198 .196.194.190.188.47-506-160.158.156.154.152.150.146.144.142.47-508-281.279.277.275.273.271.269.267.265.213.261.259. 257.255.253.251.249.247.245.243.241.239.237.282.280.278.276.274.272.270.268.266.264.262.260.258.256.254.252.250. 248. 246.244.242.283.285.287.289.291. 47-02-311.313.315.321.323.325.333.327.325A.337.339.341.341A.343.345.347.349.351. 353.355.357.359.361.363. 47-05-162.160.283.284.285.286.287.288.289.295.290.296.291.297.292.298.293.299.294.300.306. 307.308.302.301.309.303.310.304.311.305.312.315.314.313.318.319.317.316.320.321.322.323.329.325.326.329.328.327. 330.331.332.339.334.333.336.337.338.339.341.340.342.343.344.345.346.347.348.349.350.351.352.353.354.355.356.357. 358. 47-127-36.47-503-119.119A.125.124.122.118.116.115.110.109.107.106.106A.106B.106C.106D.106E.106S.47-521-		5000

	73.72.74. 74E.74D.47-518-45.46.47-515-37.47-514-38.31.47-521-75.74.74F.74G.47-518-47.48. 47-515-40.41.32.47-21-74A.74B.74C. 74H.74I.74J.47-518-49.50.47-515-42.42A.42B.47-514-33.47-02-291.291A.291B.291C.291D.291E.		
162	ರಿ.ಸ.ನಂ.462/ಬಿ ವಿಜಾಪೂರ ರೋಡಿಗೆ ಹತ್ತಿದ ಪ್ಲಾಟಗಳು : ಮಧ್ಯದಲ್ಲಿಯ ಪ್ಲಾಟಗಳು 43 ರಿಂದ 46 88 ರಿಂದ 93 ಮತ್ತು 114		4800
163	ರಿ.ಸ.ನಂ.462/ಬಿ ವಿಜಾಪೂರ ರೋಡಿಗೆ ಹತ್ತಿದ ಪ್ಲಾಟಗಳು : ಒಳಗಿನ ಪ್ಲಾಟಗಳು 23 ರಿಂದ 42 , 68 ರಿಂದ 87 ,103 ರಿಂದ 113 ,1 ರಿಂದ 22 ,48 ರಿಂದ 67, 94 ರಿಂದ 102		4500
164	ಸಿ.ಟಿ.ಎಸ್ ನಂ 5123/ಬಿ : ಪ್ಲಾಟ ನಂ 67,71,72,74,75,76,		7100
165	ಸಿ.ಟಿ.ಎಸ್ ನಂ 5123/ಬಿ : (ಸನಂ 22/1ಬಿ) ಪ್ಲಾಟ್ ನಂ 63,64,65,66,68,69,70		5000
166	ಸಿ.ಟಿ.ಎಸ್ ನಂ 5123/ಬಿ : ಉಳಿದ ಪ್ಲಾಟಗಳು		4800
167	ಸಿ.ಟಿ.ಎಸ್ ನಂ 5123/ಸಿ ಪ್ಲಾಟ ನಂ 21, 77-80		7100
168	ಸಿ.ಟಿ.ಎಸ್ ನಂ 5123/ಸಿ ಪ್ಲಾಟ್ ನಂ 17-20 , 72-76		5900
169	ಸಿ.ಟಿ.ಎಸ್ ನಂ 5123/ಸಿ ಉಳಿದ ಪ್ಲಾಟಗಳು		4500
170	ಸಿ.ಟಿ.ಎಸ್ ನಂ 4740 (633/1/1ಕ) ಜಮಖಂಡಿ -ವಿಜಾಪೂರ ರಸ್ತೆ : ಪ್ಲಾಟ್ ನಂ 1,2,20,21, BLOCK NO (38) PID NO : 38-02-226.230.38-128-123. 38-02-240.246. 38-501-14.20.24.26.32.36. 38-506-02.04.38. 38-507-07.09. 38-501-40. 38-507-10. 38-501-42.44.46.48. 38-02-250. 38-501-15.17.19.21.23.25.27.29.31.33.35.37.39.41.45.47.49. 38-508-85.75.77.79.38-508-81.83. 38-02-252.254.258.260. 38-508-91. 38-02-262. 38-508-93. 38-02-264. 38-505-54.56.60.62.64.66.68.70. 38-505-95. 38-02-266. 38-505-57.59.61.63.67 .69. 38-508-97. 38-02-268. 38-128-25. 38-508-74.76.82.84.86.88.90.92.94.98.100.102.104.106.108.10.38-509-131.127. 38-50 9-125.123.121.119.117.115.113. 38-128-27. 38-13-87.85.83.77.71.69.67.65.63.61.57.51.43. 38-508-124.123.122.121.120.119 .118.119A.125.126.127.128.129.130.131.132.		5900
171	ಸಿ.ಟಿ.ಎಸ್ ನಂ 4740 (633/1/1ಕ) ಜಮಖಂಡಿ -ವಿಜಾಪೂರ ರಸ್ತೆ : ಪ್ಲಾಟ್ ನಂ 3,4,5,22,23,24		5000
172	ಸಿ.ಟಿ.ಎಸ್ ನಂ 4740 (633/1/1ಕ) ಜಮಖಂಡಿ -ವಿಜಾಪೂರ ರಸ್ತೆ : ಉಳಿದ ಪ್ಲಾಟಗಳು		4500
173	ಸಿ.ಟಿ.ಎಸ್ ನಂ 4739/ಸಿ (ಸನಂ 633/2ಬ/ಕ)		5000
174	ಸಿ.ಟಿ.ಎಸ್ ನಂ 5374/7 (ಸನಂ 457/2)		4500
175	ರಿಸನಂ 639 ಕುಂಚನೂರ ರೋಡಿಗೆ : (PID NO 6-525-404,420,400,398,6-24-135,137,139,6-525-399,6-508-374,372,370,368,366,365,367,369,6-524-377,379,6-510-388,386,384,383,385,387,389,391,393,6-525-411,407,405,403,401,373,371,6-524-378,380,392,6-523-415,6-24-151,155,157,159,161		5000
176	ರಿಸನಂ 639 ಕುಂಚನೂರ ರೋಡಿಗೆ : ಉಳಿದ ಪ್ಲಾಟಗಳು		4500
177	ಜಯನಗರ ಮತ್ತು ಇಂದಿರಾನಗರ ಕುಂಚನೂರ ರಸ್ತೆ		5000
178	ಸಿ.ಟಿ.ಎಸ್ ನಂ 4785		5000
179	ಸಿ.ಟಿ.ಎಸ್ ನಂ 5122,5121		7500
180	ಸಿ.ಟಿ.ಎಸ್ ನಂ 5122,5121 : ಹಿಂದಿನ ಪ್ಲಾಟಗಳು		6500
181	ಕುಡಚಿ ರೋಡಿಗೆ : BLOCK NO (51) PID NO (266): Kudachi Road 51-4-313,317,335 52-141-14,12 52-4-266,52-501-33 52-8-71,65 BLOCK NO (52) PID NO(266) 52-515-380,52-516-394,383, 52-4 308,310,312,314,316,318,320,322,324,326,328,330,332,334,336,328,338,342,340,344,348,346,298,549,550,551,552,554,		7500

	555,536,537,547,546,545,544,543,540,542,54152-540-516,512,510,536,534,532,530,528,524,526,522,520,515,513, 52-517-437,435,433,431,429,427,425, 52-518-477,475,479,481,483,485,487 52-539-472,470,52-519-506,502,500,498,496 52-520-523,542,525,535,594,555,553,551,547,543,539, 52-521-540,548,550,552 594,55-522608A,600B,606A,604A,602A,600A,598,600,602,604,606,608,558,560,562,564,566,563,561 52-535-453,449,447,445,443,441,457,455,456,458, 460,462,464,466, 52-536-472,52-540-511,509, 52-537-390,392,396,398,400,402,404,406,408,410,411,412,414,416,418,420,381,379,395,393, 405,403,401, 52-542-585,586,588,590,592 52-541-576,578,579,58152-8-136,132,134,556to 589		
182	ಕುಡಚಿ ರೋಡ್ - ಒಳಬಾಜು		5000
183	ಸಿ.ಟಿ.ಎಸ್ ನಂ 4738/ಸಿ/14 ಬಿಜಾಪೂರ ರೋಡಿಗೆ : 30,41,42,43 BLOCK NO (13) PID NO : 37-22-151.149.145.143.141. 139.137.135.133.131. 129.127.125.123.121.119.117.115.113.97.99.101.103.105.109.111.111A.111B. / 37-50 95.93.91.89.87A.85.87.83.83A.81.81A. / 37-502-68.66.64.68.60.56.58.5A.BLOCK NO (46) PID NO : 46-22-138.132.128.124. 46-502-100.106.110. 46-510-165.163.161.159.157.155. 46-509-140.146.148. 46-123-37. 46-510-154.156.160.162.164.166. 170.172.174.180.182.186.187. 46-8-54.56.58. 46-511-188.190. 46-8-60.62. 46-512-229.227.225.223.221.219.217.215.		5600
184	ಸಿ.ಟಿ.ಎಸ್ ನಂ 4738/ಸಿ/14 ಬಿಜಾಪೂರ ರೋಡಿಗೆ : ಒಳಗಡೆ		4500
185	ಸಿ ಟಿ ಎಸ್ ನಂ 479 ಡಿ ಇ		4500
186	ಸನಂ 1/1+2+3+4/ಕ		4000
187	ಸಿ.ಟಿ.ಎಸ್ ನಂ. 4794ಬಿ ಮತ್ತು ಸಿ.ಟಿ.ಎಸ್ ನಂ. 4792/A -ವಸಂತ ಟಾಕೀಸ್ ಹಿಂದಗಡೆ- ಜಮ್ ಜಮ್ ಕಾಲನಿ		5000
188	ಜಮ್.ಜಮ್ ಕಾಲನಿ ಹತ್ತಿರ		4500
189	ರಾಮತೀರ್ಥ 7/4ಬಿ : ಪ್ಲಾಟ ನಂ 6,15 ಪೈ 14		5000
190	ರಾಮತೀರ್ಥ ರಿಸನಂ. 7/4ಬಿ : ಉಳಿದ ಪ್ಲಾಟಗಳು BBLOCK NO (57) PID NO : Ramathirth Road(273) : 57-7-133,131,129,137,125,123,121,119,141,135,149 57-143-4,24,26,28,30,32,34,36,38,6,8,8A,42,40,48,52,56,10,12,14,16,20,22 57-501-24,40,38,36,34,32,30,28,26,21,22,18A57-505-43,45,47,49,51,53,55, 57-506-91,93,95,97,99,103,107,63,65,61,148,144,140,136,134,132,131,133,145,147,149,151 57-507-113,114,115,117,119,121,123,125, 52-502-86,84,80,78,76,69,67,75,77,79,81,83,85 57-147-52,50, 48,48A,40,44,42,2,4,6,8,10, 57-508-150,135,137,139,141,143, 57-504-2,4,6,8,10,12,14,13,9,5,3,1,13A 57-147-2,4,6,8,10,12,14,16,18,20,22,24,26,28,30,32,34,36,38,40,54,60,62,64,66,68,70,72,74,86, 57-509-172,170,168,166,164,162,160,158,156, 60-7-209,211,213,215,217,221,219,223 60-504-40,42,44,46,48,50,52 60-505-69,67,65,63,61,59,57,55, 60-506-72,74,76,78,60,82,84,86 60-507-103,101,99,97,93,92,94,96,98,100,102,104,106,108,11060-509-125,127,129,135,141,142,140,138,136,134,132 60-512-103,90 60-513-118 60-25-8		5000
191	ರಿಸನಂ. 7 ರಲ್ಲಿ (ಮುಂದುಗಡೆ ಪ್ಲಾಟಗಳು ಕೇನಾಲ ರೋಡಿಗೆ) ಮತ್ತು ರಿಸನಂ. 18/1, ರಿಸನಂ. 2/2ಅ		5100
192	ರಿಸನಂ. 7 ರಲ್ಲಿ ಉಳಿದ ಪ್ಲಾಟಗಳು ಮತ್ತು ರಿಸನಂ. 9ಡ ಪ್ಲಾಟಗಳು		4800
193	ಹುನ್ನೂರ - ಸಿ.ಟಿ.ಎಸ್ ನಂ 5126 ಮತ್ತು 5127 (ಸನಂ 35) ಪ್ಲಾಟ ನಂ 24,25,41,		6500
194	ಹುನ್ನೂರ - ಸಿ.ಟಿ.ಎಸ್ ನಂ 5126 ಮತ್ತು 5127 ಪ್ಲಾಟ ನಂ 21,22,23,37,38,39,40,		5500
195	ಹುನ್ನೂರ - ಸಿ.ಟಿ.ಎಸ್ ನಂ 5126 ಮತ್ತು 5127 ಉಳಿದ ಪ್ಲಾಟಗಳು		5000

196	ಸಿ.ಟಿ.ಎಸ್ ನಂ 2125B & 2126ಅ -ಹುನ್ನೂರ ಜಮೀನು		5000
197	ಸಿ.ಟಿ.ಎಸ್ ನಂ 5138ಬಿ (ಸನಂ 78/2) ಮುಂದಿನ ಪ್ಲಾಟ್‌ಗಳು		8100
198	ಸಿ.ಟಿ.ಎಸ್ ನಂ 5138ಬಿ ನಡುವಿನ ಪ್ಲಾಟ್‌ಗಳು		5000
199	ಸಿ.ಟಿ.ಎಸ್ ನಂ 5138ಬಿ ಹಿಂದಿನ ಪ್ಲಾಟ್‌ಗಳು		4500
200	ರಿಸನಂ 629		5000
201	ಸಿಸನಂ 5361/ಬಿ		5000
202	ರಿಸನಂ 45/1 (ಬಿನ್ ಶೇತ್ರಿ ಪ್ಲಾಟ್ - ಲಕ್ಕನ ಕೆರೆ)		5300
203	ರಿಸನಂ 77/2 ರಲ್ಲಿಯ ಬಿನ್ ಶೇತ್ರಿ ಪ್ಲಾಟ್‌ಗಳು		5000
204	ಸಿಸನಂ 5095/ಬಿ (ಹುನ್ನೂರ ರಿಸನಂ 33ಬಿ) ಪ್ಲಾಟ್ ನಂ 40,43,88,89,93,97,105,106,107. BLOCK NO (58) PID NO : Rameshwar Road Yamagar Plot (286): 58-7-156,158,160,99,103,105,107,109,111,113,117,120,118,116,114,112,110,108,106,104,102,100,159,161,154 52-506-155,153,151,149,147,154,152,150,148 58-520-129,127,125,123,128,132,134,131,135 58-503-72,58-504-74,58-522-140,142,144 58-508-181,183,185 ,159,163,165,167,169,171,173,175,177,179,168,166 58-503-70,68,66,64, 58-505-79,81, 83,85,87,89,95 58-505-94,92,90,88,86,84,82,80,78 58-510-262,260,258,256,254, 58-518-239, 58-516-211,215,219,221,223, 225,229,231,233,235,236,234,232,230,228,226,224,222,220,218,216,214,212		6600
205	ಸಿಸನಂ 5095/ಬಿ ಪ್ಲಾಟ್ ನಂ 1,3,5,7,9,11,13,15,17,19,21,23,25,28,30,32,34,36,38		5900
206	ಸಿಸನಂ 5095/ಬಿ ಉಳಿದ ಪ್ಲಾಟ್‌ಗಳು		5000
207	ರಿಸನಂ 462/2ಎ 33,66,65,52,32 ವಿಜಾಪೂರ ರೋಡ		5100
208	ರಿಸನಂ 462/2ಎ 26-31 48-51 61-67		4500
209	ರಿಸನಂ 462/2ಎ ಉಳಿದ ಪ್ಲಾಟ್‌ಗಳು		4000
210	ರಿಸನಂ 45/6ಅ ಸುತ್ತಮುತ್ತಲಿನ ಪ್ರದೇಶ		5000
211	ರಿಸನಂ 45/6ಬಿ ಸುತ್ತಮುತ್ತಲಿನ ಪ್ರದೇಶ		5000
212	ರಿಸನಂ 258,250 ಮತ್ತು ರಿಸನಂ. 454 ಸುತ್ತಮುತ್ತಲಿನ ಪ್ರದೇಶ ಕಡಕೋಳ ರೋಡ : (PID NO.1-1-144,152,158,164,1-12-2,4,8,6,1-1-158A,1-12-10,1-101-147,145,103A,1-502-103,1-502-104,1-101-143A,143,1-502-103B,1-101-139A,139B,135B,1-1-152A,1-101-135A,141,139,137,135,133,131,BLOCK NO (25) PID NO : 25-22-12.14.16.18.20.22.24.34.38.40.42.46.44.52. / 25-124-1.3.5.7.9.11.15.17.19.21.23.25.27.29.31.35.37.39.41.7A.53.49.51.41.45.43. / 25-507-34.36.38A.40. / 25-125-7.3.9.9A.13. / 25-506-120.120A. / 25-501-26.24.22.20.18.16.14.12.8.6.4A.4.2.3.25.23.19.17.15.13.11.9.7.1. / 25-505-124.140.138.136. 134.130.128.144.146.148.142.144.146.148.150A.150. / 25-503-73.75.77.79.81.83.85.89.93.94.92.90. 98.69.67.65. 63.61.59. 57.55.53. 25-9-2.4.6.8.10.12.14.16.18.20.22.24.26.28.30.32.34.36.39.40.42.44.46.48. / 25-502-51.49.47.43. / 25-504-115.97. 101.107. 109. 98.100.102.104.106.108.110.112.114.116.168. BLOCK NO (26) PID NO : 26-1-121 127.125 .129.131. 133.135 137.139. 141.143.145.167.149.151.153.155.157.159.161.163.165.167.169.171.173.177.179.181.183.185.187.189.191. 193. 195.197.199.201.203.205.207.209.211.213.231.175.215.217.219.221.223.225. / 26-124-54.50.46. 40.38.36.34.32. 30.28. 26.24. 24B.24A.24.20.18.16.14.12.10.8.6.4. / 26-511-135.133.131.129.127.125. / 26-507-272.274. 276.261. 280.282.286 .287.290 273. 277.279.281.283.285. / 26-508-290.296.298.300. 302.304.289. 291.293. 295.297.299.301.303. 26-512-326.		5000

	328.330.332.334.336.338.340.325.327.329.331.333.335.337.339.339A. / 26-506-90.92. 94.96. 98.100. 104 .103. 101.97. 95.93.91.99.87. / 26-517-149.147. 145.157.155.153.151 .161.165.167.168.164.162.160 158. 156. 152. 150. 148. 144. 142.140.138. / 26-509-108.110.112.114.116.118.120.122.121. / 26-510-06.308.310. 312.314.316 .318.320.322.307. 309.310. 311.313.315.317.318.321. / 26-514-4.6.8.10.12. / 26-502-16.18.22.24 .26 .28. 32. 34.38.37.35.33.31.29.27.23.21.19. / 26-516-68.70.72.76.80.83.79.77.75.73.71.67. / 26-125-6.4.2. / 26-515-61 59. 62 .64.66.68.50.52.58.56.60.62.64. / 26-513-81. 26-518-171. 175 .177. 179. 181. 183. 185 .187 .189.191.193.195.197.199 .201A.201.203.205.207.290.211.213.214. 212.210.206. 204.202.200.196.194.192.190.188.186.184.182.180.178.176.174.172.		
213	ರಿಸನಂ 632 ರೋಡಿಗೆ ಹೊಂದಿದ್ದು		5000
214	ರಿಸನಂ 632 ಮಧ್ಯದಲ್ಲಿಯ ಪ್ಲಾಟುಗಳು		4500
215	ರಿಸನಂ 632 ಹಿಂದಿನ ಪ್ಲಾಟುಗಳು		4000
216	ಮೈತ್ರಿ ಗಲ್ಲಿ		8300
217	ರಾಮೇಶ್ವರ ಕಾಲನಿ : B BLOCK NO (56) PID NO :(299) Rameshwar colony : 56-147- 85,83,81,79,77,75,71,69,59,57,55,53,51,49,47,43,39 56-503-15,3,5,7,9,11,13 56-505-48,52,51,49,47,45,43,41,39,37 56-506-56,58,60,62,64,66,68,70,69,67,65,63,61,53,57,55, 56-507-76,78,82,84A,84,88,90,92,94,91,89,87,85,83,81,79,77,75,73 56-18-174,56-502-95,56-18-176,56-25-5 57-505-57, 57-506-90,57-506-92,94,96,98,104,106 57-505-57 57-503-100,102		6200
218	ಚೌಡಯ್ಯ ನಗರ : BLOCK NO (15) PID NO : 18-18-155.153.151.149.147.145.143.141.21A.139.137. 135.133.131. 129.127.125. 123./18-505- 271.273.275.277A.277.311C.311D.309.B.305C.305B.305A.301A.301B.301C.301D.299A.297A.299.297. 295A. 295B.298A.311B.311A.309A.309.311.303.314.312.308.308A.287.289.291.293.295.297.299.301.305.303.307.286.288.290. 292.294.296.298.300.302.304.306.306A.306B.306C.304A./18-518-48B.46A.44A.44.42.42A.48A.48.46.18.14.20.24.26.28. 32. 34. 36.40.40A. 46A.36A.34A. 47A.52.39.37.35.33.31.29.27.25.23.21.17.15.13.11./18-501-2.4.6.7.114.116.118.120.122. 124.126. 122A.120A.116A.114A.114B.116B.118B.120B.142.140.138.136.134.132.130.128.132A.232A.232B.134B.134A.136A.136B.1 36C.167B.138B.138A.146.150.148./18-504-54.56.58.60.62.64.66.68.70.41.95.69./18-519- 75.77.79.81.83.85.87.89.91.93./18-520-106.104.102.100.98.32.97.109./18-521- 182A.182.186.186A.186A.186.186D.188D.188C.188B.188A.188. 192.192A. 196. 210.208.206.202.177.179.181.183.185.187.189.191.193.195.191A.192A.195A.193A.191A.179A.177A.181B.183B.185B.189 B.197.198.199.201.201A.201B.203C.203D.203C.203B.203A.203.205.205A.205B.205C.205D.205E.205F.205G.204G.207A.2 07.211.213.215.217.219.227B.227A.221.223.225.227.229A.229B.231A.231B.231.221.229./18-503-155A.151A.151.153. 155. 152.159.161B.161A.161.165.165A.165B.167A.167A.169.169A.171.173.170.148.166.164.162.160.158.172C.172A.170A.168 .166A.164A.162B.162A.160A.158A.160B.162C.164B.166B.168B.170B.170B.170C.168C./18-523-234A.238A.142A.144A. 244. 242.240.236.237.246.174.248.248A.250B.250A.250.272.250A.252B.252C.264F.264E.264.254C.254B.254A.254.256C.256B. 256A.258A.260.258.162.268.266.264.237.241.243.245.247.249.251.253.255.257.259.241.253.267./18-522- 506.502.500.396A. 534C.534B.536A.534B.536C.540A.488.543.541.539.535.533.531.529.527.547.549.553.557.561.563.569./18-524-648.646. 644. 642.640.638.636.637.639.641.643.645.647.649.651.653.655.655A.655B.655C.656.656A.487A.491A.497A.501A. 517.		4500

	658.660.662.664.666.668.670.672.674.676.657.651A.657B.720A.673.677.667.643.659.659A.663.667.673A.613A.617A.619A.621A. /18-525- 696.694.692.690.682.686.684.680.698.718C.718B.718A.718.716.714.712.710.708.706.704.702.716A.12A. 679.683.687.691.693.695.700.701.705.709.711.715.717.717A.717B.752.750.720.722.724.726.728.726A.722A.720B.721.7 21A.764./18-526-760B.762A.762.760.758.756.754.746.742.740.738.736.732.774.776.778.776A.764.766.768.770.772. 764A.780. 790.788. /18-509-354.356.358.362.364.366./18-507-350.346.344.342.340.338.336. /18-510- 382.380.378.376.374.372.370. /18-515-431C.431B.431A.431.429.429A.429B.425A.425.423.437A.433A.435.437. /18-13- 607.605.603.607.605. 603.601. 599.631. /18-513-625.623.621.619.617.615.613.611.609.		
219	ಚೌಡಯ್ಯ ನಗರ : BLOCK NO (21) PID NO : 21-502- 21-117-5.3.9.13.15.138.13A.9A.9B.21.19.25.23.27.31.29A.33. 31A.35.37. 35A.35B.39A.39D.43.45.47.49.51.53.35E.35D.45A.45E.45D.45A.45B.39C.39E.39G.49F.39H.39E.39D. 35C.31B.27A.25A.23A. / 21-501-5A.3.5.7.9.11.13.15.17.19.56.54.12.10.6B.6A.4B.6.4.20. / 21-505-36.106.84A.62.60. / 21- 500-50.58.50C.90. / 21-504-23.27.33.31.34.32.30.28.26.24. / 21-506-226.227.228.224.220.218. / 21-19- 87.89.91.93.95.97.99.101. 103.105.135. 136. 139.141.143.145.147.149.112D.112C.110B.122A.121.121A.121E.121D.121C.121D.122B.122D.124A.124B.124C.124D.126E .126F.141.143.145.139.137.137E.137F.135E.135F.135D.105.107.109.113.115.117.119.121.123.125.12A.12B.127.129.131. 132.133.135.137.137A.130B.136.138.136.134.132.134B.132C.132B.132A.132.130.128.128A.128B.128D.128A.130A.128E.1 26C.126D.126B.126A.126.124.126.122.148.116.114.112.110.108.160.110A.110C.112.112A.112B.116C.116B.116.114A.114 B.112E.112F. /21-503.151.153. 155.157.151.161A.161B. 163.167C.167B.167A. 167.169.175.177.179.181.183.187.189. 191.193. 194. 210.208.204.204A.202.200.198.196.198.192.190. 188.186.184.182.180.128.176.174.172.170.168.217.213.221.216.166.164.162.162B.262A.262.260.258.166.152.212.212A. /21-510-67C.67B.67A.67A.69.71.73.75.77.79.81.75A.77A.71A.85A. 87A.88B. 83.87.89.91.93.97. 125.1.46B.46A.46.90A.100.98.96.94.92.90.86A.86.84.82.80.76A.76.72.70.66.64.64A.70.82.82B.84D.84C.82C.58.47D.47C.4 7B.37.39.41.43.45.47.49.49A.49B.40A.57B.51.51A.55C.51.51A.51C.119.117.117A.53B.53A.53.57.59.61.63.67. / 21-21- 44D.44C.44A.44B.46A.46B.46C.72.70.68.66.64.62.60.58.54.510.50.50A.48B.48.46.40.48.36.34.32. 26.22.24.18. 18A.18B.186.18B.20B.22B.20A.22A.26A.30A.172.32B.174.16.14.12.10.4.2.22C.20C.224G.224.224E. 208H.40A.40B.40C. / 21-3-224.210.196.188.182.174.182E.182B.182F.182E.182O.182C.242.240.238.236.234A. 232.230.228.224.222.222A. 220. 218.216.214.220A.224A.222.220B.211.214C.224D.228C.196.220.16B.16A .214E.14F.208G.208C.208E.208D.208C.208B.206A.211.212.208.206.204.202.200.198.		4500
220	ಚೌಡಯ್ಯ ನಗರ ಮತ್ತು ಚೌಡಯ್ಯ ನಗರ ಹತ್ತಿರ : ಸಿ ಸ ನಂ.4798A : BLOCK NO (42)PID NO.42-150- 10.11.12.13.14.15.16.17.18.19.20.21.22.42.41.40.39.38.37. 36.35. 34.33.32.31.30 26.25.24.23.27.28.29.43.44.45.46.47.48.49.50.63.62.61.60.59.58.56.57.55.54.53. 52.51.50.49.48.		4500
221	ಸಿ ಸ ನಂ 5118, 5119		5000
222	ಸಿ ಸ ನಂ 4786 ಎ, 4786 ಬಿ		4500
223	ಬಿನ್ ಶೇಷಿ ರಿ.ಸ.ನಂ 80/1,243,244,245,246,247,25,27		5500
224	ರುದ್ರಸ್ವಾಮಿ ಪೇಟೆ . : BLOCK NO (12) PID NO 12-502-62.64,66,70,72./12-112-18,20,22,24A,24, 24B,26, 28, 30, 24C, 34,36,38,50,44,52,54,56B,58A,58,56,56A,60,60A,62A,62B,62C,76,78A,80A,78,74A,74,70,70B,70,68,66, 64,64A,62,84,86A,84A,215,217,219,221,92,90,88,86./12-503-89,89,87,85A,85,83,81,79,77,92,88,84, 82,76,78,88A, 82B,82A, 12-503-105,107,109,14,166,115,117,117A,119,121,121A,123,123A,125A,/12-2-169,167,165,32, 173, 171,175,179,177,187,191,193, 197,199,199A,199B, 112A,112C,112D, 118C,201, 203,203A,205,		5000

	207,209,213,213A,213B,213C,213D,207A,209A,/12-504-101B,101A,101,181,/12-505-119,117B,115A,118B,118A, 118,116A,116, 112A,112,108,112E,/12-5-38,38C,BLOCK NO (28) PID NO : 28-5-64.66.70.72.72A.74A.76.77A.76B.78. 80.86.90. 92.94. 98.96.100.102.104.106.106A.106B.106C.102A. 102B.102C. 102D.102E. 102F.102G.100D.100C.100B.100A.96B.96A.94E.94D.94C.94B.94A.108A.108B.108C.112.112A.112B.112C.116. 116A.116B.116C.118.124.134.158.164.162.140.138.136. / 28-112-13F.13E.13D.13C.13B.13A. 13.11.11A.11B. 9.7.9A. 29K.29J.29G.29H. 29I. 29F.29E.29D.29C.29B.29A.29.31.35.39.41.43.45.47.49.49A.47A.45A.43A.41A.39A.31A.53.51. 55.57.61.63.63A.63B.63C.63D.63E.63F.65.67.67A.67A.67C.73.75.77.81.83.83A.83E.83C.83D.85.85A.85B.87.89.81. / 28- 503-1G.1F.3G.3F.5I.5H.5G.5F. 5E.5C. 5B.5A.5.1.3.1A.3A.1B.3B.1C.3C.1D. 3D.1E. 3E.7.7G.7A.7B.7C.7D.7E.7F. / 28-516- 42.142A.144.144A. 144B.144C.146A. 146C.146B.146E.146F.146G.146H.148. 148A .148B.148C.148D.148E.148F.148G. 152.152B.154.154B.154C.156. 158.162I. 162D. 162C.162B.162A.162.164.166B.166A.166.168.172C. 172D.172A.172. 174.174A.174B. 176.178.180. 182.184. 186.188. 190. 192.194.196.198.200.204.206.208.212.214.216.218.220.222.224. / 28-506-13B.13A.13.15.17B.17A. 17.17C.19.21A. 21.23A.23.24.16.12 / 28-2-223.225.227.229.231.233.235. 337.239.241.243. 249.251.253.255.257.263.245.245/1.245/2.247. / 28-515-128.130.132.134.136.131. / 28-511- 125.123.121. / 28-512-37.39. 41.43.45.47.49.50.46.44.42.38. / 28-509-97.95.91. 100.98.96.94.92.190.88. / 28-510- 113.11.50.109.107. 105. 103.101.112. 108. / 28-508-81.75.71.83.82.80.78.76.74.72.70. / 28-514- 66.64.62.60.58.56.54.210. / 28-507-34.32.37.30. / 28-127-33.31. / 28-513-117.118.		
225	ದೇಸಾಯಿ ವಾಡಾ		9800
226	ಎನ್.ಎ ರಿ.ಸ.ನಂ. 629 ಇ ರಿಂದ ಎಚ್		5000
227	ಎನ್.ಎ ರಿ.ಸ.ನಂ. 629/2ಎ		5000
228	ಕೆ.ಎಚ್.ಬಿ ಕಾಲನಿ (ಕುಂಚನೂರ ರಸ್ತೆ) 624 ರಿಂದ 627 : BLOCK NO (48) PID NO : 48-06-159.48-539-2543.48-629- 2576.2578.2580.2582.2584. 48-542-2650.48-539-2541.48-629-2575.2579.48-541-2618.48-625-2572.2570.48-539- 2539.2537.48-625-2569.2571.48-541-2616.2614.48-621-2568.2566.48-539-2535.2533.2531.48-617-2559.2561.2563.48- 541-2610.2606.48-539-2529.2527.48-541-2602.2593.48-605-2552.2550.48-539-2525.2523.48-605-2547.2549.2551.48- 541-2590.2588.48-605-2551A.48-542-2649.48-629-2820.2822.2824.2826.2828.48-542-2647.2645.2643.2641.48-544- 2680.2682.2684.2686.2688.48-542-2639.2637.2635. 2633.2631.2629.2627.48-544- 2662.2664.2668.2670.2672.2674.2676.2678.48-542-2625.2623.2621.48-589-2500.2507.48-544 -2654.2656.2658.2660.48- 586-2462.2464.2466.2468.2470.2472.2474.2476.2478.48-605-2549A.2547A.48-539-2521.2519.48-605- 2547B.2549B.2551B.48-541-2586.48-589-2488.2490.2492.2494.2496.48-586-2450.2452.2454.2456.2458. 2460.48-589- 2498.48-541-2591.2593.2595.2597.2599.2601.2603.2605.2607.2609.48-542-2640.2638.2636.2634.2632.2630. 2628.48- 541-2611.2613.2615.2617.48-629-2581.2591A.48-542-2648.2646.2644.2642.48-536-2480.2482.2484.2486.48-142- 68A.72A.66.68.72.48-589-2518.48-566-2781.2783.2785.2789.48-142-104.100.90.82.48-566-2791.2793.2795.2797.2799. 2801.2803.2805.2807.48-142-132.128.122.118.114.110.106.48-566-2809.2811.2813.2815.2817.48-142- 142.140.138.136.48- 629-2842.2844.2846.2848.2850.48-142-146.48-06-173.48-629-2830.2832.2834.2636.2838.2840.48- 06-169.48-544.2687. 2685.2683.2681.2679.48-617-2744.48-549-2758.2760.2762.48-617- 2748.2750.2765.2767.2769.2771.2778.2776.2774.2752. 2754.2773.2754.48-557-2773.2775.2777.48-560- 2818.2816.2814.2812.2810.48-617-2749.2751.2753.48-546-2808.2806- 48-612-2740.2738.48-612- 2736.2735.2737.2739.48-566-2802.2798.2729.2722.2720.48-544-2667.48-605-2712.2714.2716. 48-544-2673.48-612- 2727.2729.2733.48-605-2718.48-544-2675.48-612-2730.2732.2734.48-617-2747.48-617-2745.2743. 48-544-2677.48- 589-2504.48-544-2653.48-544-2655.2659.48-589-2506.48-550-2690.48-558-2692.48-550-2694.48-589-2508.48-550-		6300

೫೯

239	ಸಿ.ಟಿ.ಎಸ್ ನಂ 4806/ಸಿ1 ಲಕ್ಕನ ಕೆರೆ ಪಕ್ಕದಲ್ಲಿ	6300
240	ಅಪ್ಪಾಸಾಬ ವಿಠಲ ಮಂದಿರ ಪ್ರದೇಶ	6300
241	ಜಮಖಂಡಿ ಮಧೋಳ ಬೈಪಾಸ್ ರೋಡ	5000
242	ಆಲಗೂರ ಪುನರ್ ವಸತಿ ಕೇಂದ್ರ	5000
243	ಕಡಕೋಳ ಪುನರ್ ವಸತಿ ಕೇಂದ್ರ	4500
244	ಕಂಕಣವಾಡಿ ಪುನರ್ ವಸತಿ ಕೇಂದ್ರ	4500
245	ಬಿ.ಶೇ ರಿಸನಂ. 250/2, 250/8, 250/9, 250/10, 250/12, 250/13	5500
246	ಬಿ.ಶೇ ರಿಸನಂ. 465/1, 465/2, 465/3, 465/4, 465/5, 465/6	7000